

ಬೆಂಗಳೂರು: ವಹ್ನಿ ಸೋಜಿನ್ ವಾಪಸ್‌ಗೆ ಸಿಎಂ ಆದೇಶ ನೀಡಿದ ನಂತರವೂ, ಬೆಜೆಪಿ ಇಂದೂ ರಾಜ್ಯಾದ್ಯಂತ ಪ್ರತಿಭಟನೆಗೆ ಮುಂದಾಗಿದೆ. ಸರ್ಕಾರದ ವಿರುದ್ಧ ಪ್ರತಿ ಜಿಲ್ಲೆಗಳಲ್ಲಿ ಹೋರಾಟಕ್ಕೆ ಕರೆ ನೀಡ ಮುಂದಾಗಿದೆ. ಇದನ್ನೇ ಸಿಎಂ ತೀವ್ರವಾಗಿ ಖಂಡಿಸಿದ್ದಾರೆ.

ಸರ್ಕಾರದ ಸೂಚನೆ ನಂತರವೂ ಬೆಜೆಪಿ ಪ್ರತಿಭಟನೆಗೆ ಮುಂದಾಗಿರೋದಕ್ಕೆ ರಾಜಕೀಯ ಲಾಭದ ದುರುದ್ದೇಶ ಇದೆ.

ಎನ್.ಎಸ್.ಎಸ್.

ಮಗುವಿನ ಮೇಲೆ ಹಲ್ಲೆ ನಡೆಸಿದ್ದ ತಾಯಿ



ಉಡುಪಿ: ಮಗುವಿನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಾಯಿ ಮತ್ತು ಆಕೆಯ ಪ್ತಿಯಕರನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಂಗ ತಿರಸ್ಕರಿಸಿದೆ. ಆರೋಪಿ ತಾಯಿ »

ಪ್ರಿಯಕರನಿಗೆ ನ್ಯಾಯಾಂಗ ಬಂಧನ

ಮಗುವನ್ನು ಉಡುಪಿ ಸರ್ಕಾರಿ ಆಸ್ಪತ್ರೆಗೆ ತಾಯಿ ದಾಖಲಿಸಿದ್ದಳು. ಗಾಯಗಳ ಬಗ್ಗೆ ತಾಯಿ ಪೂರ್ಣ ಪ್ರಿಯಾ ಯಾವುದೇ ಮಾಹಿತಿ ನೀಡಿರಲಿಲ್ಲ. ಜಿಲ್ಲಾ ಆರೋಗ್ಯಾಧಿಕಾರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಕೆಎಂಸಿ ಆಸ್ಪತ್ರೆಗೆ ಕಳುಹಿಸಿದ್ದರು. ಅಧಿಕಾರಿಗಳು ಚಿಕಿತ್ಸೆ ಪಡೆದು ಚೇತರಿಸಿಕೊಂಡ ಮಗುವಿನ ವಿಚಾರಣೆ ನಡೆಸಿದರು. ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ವಿಚಾರಣೆಗೊಳಗಲಾಯಿತು.

ಆ ಬಳಿಕ ಅಮಾನಿಬೈಲು ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಗು ಜಾರಿ ಬಿದ್ದು ಗಾಯಗೊಂಡಿದೆ ಎಂದು ತಾಯಿ ಹೇಳಿಕೆ ನೀಡಿದ್ದಳು. ತಿಮ್ಮ ವಿಚಾರಣೆ ನಡೆಸಿ ಹಲ್ಲೆ ಪ್ರಕರಣ ಬಯಲಿಗೆಳೆದ ಅಧಿಕಾರಿಗಳು, ಮಗು ಮುಚ್ಚದಲ್ಲ ಮಲಗಬಾರದು ಎಂಬ ಕುಲ್ಕುಕ ಕಾರಣಕ್ಕೆ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ. ಕೆಲ ಸಮಯದ ಹಿಂದೆ ಮಗುವಿನ ತಂದೆ ನಿಧನರಾಗಿದ್ದರು. ಆ ಬಳಿಕ ಗೆಳೆಯ ಸುಹೇಲ್‌ನೊಂದಿಗೆ ನಿಕಟ ಸಂಬಂಧದಲ್ಲಿರುವ ಪೂರ್ಣ ಪ್ರಿಯಾ ಹಾಗೂ ಆಕೆಯ ಪ್ತಿಯಕರ ಸುಹೇಲ್ ಮಗುವಿನ ಮೈಮೇಲೆ ಅಮಾನಿಬೈಲು ಹಲ್ಲೆ ನಡೆಸಿದ್ದರು. ಆ.24ರಂದು ಜಾಮೀನಿಗೆ ಅರ್ಜಿ ಸಲ್ಲಿಸಿ ನ್ಯಾಯಾಲಯಕ್ಕೆ ಆರೋಪಿಗಳು ಶರಣಾಗಿದ್ದರು. ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಪ್ರಕರಣದ ಗಂಭೀರತೆಯನ್ನು ಮನಗಂಡು ಇದೀಗ ಜಾಮೀನು ರದ್ದು ಮಾಡಲಾಗಿದೆ.

ಆ.29 ರಂದು ವಿಚಾರಣೆ ನಡೆದು ನ್ಯಾಯಾಲಯ ಜಾಮೀನು ರದ್ದು ಮಾಡಿದೆ. ಎರಡನೇ ಹೆಜ್ಜೆವರೆ ಸಿವಿಲ್ ಕೋರ್ಟ್ ಜಮೀನ್ದಾರ್ ಸಲ್ಲಿಸಿದ್ದ ಇಬ್ಬರ ಮಧ್ಯಂತರ ಜಾಮೀನು ಅರ್ಜಿ ವಜಾಗೊಂಡಿದೆ.

ಸಾಲಬಾಧೆಗೆ ಯುವಕ ಆತ್ಮಹತ್ಯೆ

ಮಂಡ್ಯ: ಸಾಲಬಾಧೆ ತಾಳಲಾರದೆ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ತಾಲೂಕಿನ ಹಳೇಬೂದಿನೂರು ಗ್ರಾಮದ ಬಳಿ ನಡೆದಿದೆ. ತ್ಯಾಗರಾಜು (30) ಆತ್ಮಹತ್ಯೆ ಮಾಡಿಕೊಂಡ ಯುವಕ. ತ್ಯಾಗರಾಜು ಕೈಕೆರೆ ಬೆಟ್ಟಿಂಗ್ ಹಾಗೂ ಜೂಜು ಚಟಕ್ಕೆ ದಾಸನಾಗಿದ್ದನು. ಇದರಿಂದ ಕೋಟ್ಯಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದನು. ಕೋಟ್ಯಾಂತರ ರೂಪಾಯಿ ಸಾಲದ ಸುಳಿಗೆ ಸಿಲುಕಿ ಸಂಕಷ್ಟ ಅನುಭವಿಸುತ್ತಿದ್ದನು. ಸಾಲ ವಾಪಸ್ ಮಾಡಲಾಗದೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಭೆಗೆ 100 ವರ್ಷ

ಗಾಂಧೀಜಿ ಅಧ್ಯಕ್ಷತೆ ವಹಿಸಿದ ಸಭೆಯ ಶತಮಾನೋತ್ಸವ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಕರ್ನಾಟಕದಲ್ಲಿ ಅದರಲ್ಲೂ ಬೆಳಗಾವಿಯಲ್ಲಿ ನಡೆದ ಸಭೆ ಬಹಳ ಮಹತ್ವದ್ದಾಗಿದೆ. ಗದಗ ಜಿಲ್ಲೆಯವರಿಗೆ ಇನ್ನೂ ಬಹಳ ಮಹತ್ವದ್ದಾಗಿದೆ. ಹುಯಿಲಗೋಳ ನಾರಾಯಣರಾಯರು ಬರೆದ "ಉದಯವಾಗಿ ಚೆಲುವ ಕನ್ನಡನಾಡು" ಗೀತೆ ಮೊಟ್ಟಮೊದಲ ಬಾರಿಗೆ ಈ ಸಭೆಯಲ್ಲಿ ಹಾಡಲಾಗಿತ್ತು. ಈ ಹಾಡನ್ನು ಗಂಗೂಬಾಯಿ ಹಾನಗಲ್ ಅವರು ಹಾಡಿದ್ದರು. ಗಾಂಧೀಜಿ ತತ್ವ ಸಿದ್ಧಾಂತಗಳು ಯುವಕರ ಮನಕ್ಕೆ ತಲಪುವ ದೊಡ್ಡ ಪ್ರಯತ್ನ ಮಾಡಬೇಕಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನನ್ನು (ಹೆಚ್‌ಕೆ ಪಾಟೀಲ್) ಶತಮಾನೋತ್ಸವ ಸಮಿತಿ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಈ ಸಮಿತಿ ನಾಳೆ ಬೆಳಗಾವಿಗೆ ಭೇಟಿ ನೀಡಲಿದೆ. 2025ರ ಅಕ್ಟೋಬರ್ 2 ರಂದರೆ ಶತಮಾನೋತ್ಸವ ಮಾಡಲಾಗುತ್ತದೆ ಎಂದು ಹೇಳಿದರು.

ಈಗ ಗೊತ್ತಾಗಿದೆ

ಗ್ಯಾರಂಟಿಗಳಿಂದ ರಾಜ್ಯ ಹಾಗಾಗಿದೆ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ನಿರ್ದೇಶನ ಬೇಕೇ? ಎಂದು ಸಚಿವ ಪ್ರ.ಲಾಡ ಜೊತೆ ಪ್ರಶ್ನಿಸಿದ್ದಾರೆ.

ರಸ್ತೆಗೆ ಒಂದು ಬುಟ್ಟಿ ಮಣ್ಣು ಹಾಕಲು ಆಗುವುದಿಲ್ಲ. ಎಂಬ ಖರ್ಚು ಅವರ ಮಾತು ಗ್ಯಾರಂಟಿಗಳು ರಾಜ್ಯದ ಅಭಿವೃದ್ಧಿಗೆ ಮಾರಕವಾಗಿವೆ ಎಂಬುದನ್ನು ಸಾರಿ ಹೇಳುವಂತಿದೆ ಎಂದು ಜೊತೆ ಪ್ರತಿಪಾದಿಸಿದ್ದಾರೆ. ಚುನಾವಣೆ ಎದುರಿಸುವ ಅವೇಳೆದಲ್ಲಿ ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ನಾಯಕರಿಗೆ ಸಾಕಾಗಿ ಹೋಗಿದೆ ಎಂದಿದ್ದಾರೆ ಜೋಶಿ.

ಗ್ಯಾರಂಟಿಗಳಿಂದ ರಾಜ್ಯ ಹಾಗಾಗಿದೆ ಎನ್ನುವುದಕ್ಕೆ ಅಂತ ಕಾಂಗ್ರೆಸ್ ಕಣ್ಣೆರೆ ರಾಜ್ಯ ಚುನಾವಣೆಗಳಲ್ಲಿ ಕರ್ನಾಟಕವನ್ನು ಮಾದರಿಯಾಗಿ ಅನುಸರಿಸಲು ಹಿಂಜರಿಯುತ್ತಿದೆ ಎಂದು ಪ್ರ.ಲಾಡ ಜೋಶಿ ಬೆಳಕಿಸಿದ್ದಾರೆ.

ರಹೀಂ ರಾಘವ್ ಆಯ್ಕೆ

2024ರ ಚುನಾವಣೆಯಲ್ಲಿ ಮತ್ತೆ ಮುನ್ನಲೆಗೆ ಬಂದರು.

80 ವರ್ಷ ವಯಸ್ಸಿನ ಬದಲಿಗೆ ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಹಣಕಾಸು ಸಚಿವರಾಗಿದ್ದಾರೆ ಮತ್ತು ನ್ಯಾಷನಲ್ ಕಾನ್ಫರೆನ್ಸ್‌ನ ಹಿರಿಯ ನಾಯಕರಲ್ಲಿ ಒಬ್ಬರು. ನ್ಯಾಷನಲ್ ಕಾನ್ಫರೆನ್ಸ್ ಸನ್ಯಾಸಕ ಶೇಖ್ ಮೊಹಮ್ಮದ್ ಅಬುಲ್ಕಾ ಅವರೊಂದಿಗೆ ಸರ್ಕಾರದಲ್ಲಿ ಕೆಲಸ ಮಾಡಿದ್ದರು.

ಜಮ್ಮು-ಕಾಶ್ಮೀರದಲ್ಲಿ 10 ವರ್ಷಗಳ ಬಳಿಕ ಈ ಬಾರಿ ವಿಧಾನಸಭೆ ಚುನಾವಣೆ ನಡೆದಿದೆ. ಈ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟ ಗೆದ್ದು ಸರ್ಕಾರ ರಚಿಸಿತು. ಒಮರ್ ಅಬ್ದುಲ್ಲಾ ರಾಜ್ಯದ ಸಿಎಂ ಆದರು. ನ್ಯಾಷನಲ್ ಕಾನ್ಫರೆನ್ಸ್‌ಗೆ ಬಂಡವಾಳ ಜಯ ಸಿಕ್ಕಿದೆ. ಎನ್‌ಎ 42 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ ಕೇವಲ 6 ಸ್ಥಾನಗಳನ್ನು ಪಡೆದುಕೊಂಡಿದೆ. ಅದೇ ಸಮಯದಲ್ಲಿ ಬಿಜೆಪಿ 2014 ಕ್ಕೆದುಲಿಸಿದರೆ ಈ ಬಾರಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದೆ. ಬಿಜೆಪಿ 29 ಸ್ಥಾನಗಳನ್ನು ಗೆದ್ದಿದೆ.

ಚುನಾವಣಾ ಪ್ರಚಾರ

ಬಳಿಕ ಮಧ್ಯಾಹ್ನ 2.30ರ ವೇಳೆಗೆ ಚೈಬಾಸಾದಲ್ಲಿ ಯಾರ್ಲಿಯುದ್ದೇಶಿ ಮಾತನಾಡಲಿದ್ದಾರೆ. **ಜಾರ್ಖಂಡ್‌ನಲ್ಲಿ ಬಿಜೆಪಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲಿದೆ:** ಈ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಜಾರ್ಖಂಡ್‌ನಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಿದೆ ಎಂದು ಗೃಹ ಸಚಿವ ಅಮಿತ್ ಶಾ ಘೋಷಿಸಿದರು. ನಮ್ಮ ಸರ್ಕಾರವು

ವಕ್ಫ್ ಆಸ್ತಿ ವಿವಾದ ಸಚಿವ ಜಮೀರ್ ಗಡಿಹಾರಿಗೆ ವಿಜಯೇಂದ್ರ ಆಗ್ರಹ

ಚಿತ್ರದುರ್ಗ: ಸಚಿವ ಜಮೀರ್ ಅಹ್ಮದರನ್ನ ಗಡಿಹಾರು ಮಾಡಿದ್ದ ರಾಜ್ಯಕ್ಕೆ ಒಳಿತು. ಶಾಂತಿಯುತ ರಾಜ್ಯದಲ್ಲಿ ಜಮೀರ್ ಅವರಿಂದ ಬೆಂಕಿ ಹಚ್ಚುವ ಕೆಲಸ ಆಗುತ್ತಿದೆ. ಅಹಿಂದ ಹೆಸರು ಹೇಳಿ ಅಹಿಂದ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೂಗಳ ಆಸ್ತಿ, ರೈತರ ಜಮೀನು, ಮಠ ಮಾನ್ಯಗಳ ಆಸ್ತಿ ಕಬಳಿಸುವ ಕೆಲಸ ಆಗುತ್ತಿದೆ. ಅದ್ವೈತ ಸಿದ್ಧರಾಮಯ್ಯ ಮೊಸಳೆ ಕಣ್ಣಿನ ಹಾಕಿದ್ದಾರೆ. ರೈತರಿಗೆ ನೀಡಿದ ನೋಟಿಸ್ ಹಿಂಪಡೆಯುವುದಾಗಿ ಹೇಳಿದ್ದಾರೆ. ಶಾಕ್ತಿಧರ ಗೆಜೆಟ್ ನೋಟೀಫಿಕೇಷನ್ ಹಿಂಪಡೆಯಲಿ ಎಂದು ಸವಾಲ್ ಹಾಕಿದ್ದಾರೆ.

ಸಚಿವ ಜಮೀರ್ ಅಹ್ಮದ್ ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಗೂಂಡಾಗರಿ ಮಾಡಿ, ರೈತರ ಜಮೀನು, ಮಠಮಾನ್ಯಗಳ ಆಸ್ತಿ ಕಬಳಿಕೆ ಮಾಡಲಾಗುತ್ತಿದೆ. ವಕ್ಫ್ ಮೂಲಕ ಸಚಿವ ಜಮೀರ್ ಅಹ್ಮದ್ ಭೂಕಬಳಿಕೆ ಕೆಲಸ ಮಾಡಿದ್ದಾರೆ. ಅವರನ್ನ ಗಡಿಹಾರು ಮಾಡಿದ್ದ ಈ ರಾಜ್ಯಕ್ಕೆ ಒಳಿತು ಎಂದಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಸರ್ಕಾರದ ಆಡಳಿತದ ಕುರಿತು ಮಾತನಾಡಿ, ಸಿಎಂ ಯಾವುದೇ ಕ್ಷೇತ್ರದ ಅಭಿವೃದ್ಧಿಗೆ

ಮುಡಾದಲ್ಲಿ ಮತ್ತೊಂದು ಗೋಲಾಲ್ ಚಲನ್ ನಕಲು ಮಾಡಿ ಮುಡಾಗೆ ವಂಚನೆ ಜನ ಕಟ್ಟಿದ ಹಣ ಕೆಲ ನೌಕರರ ಜೇಬಿಗೆ

ಮೈಸೂರು: ಮುಡಾದ ಇನ್ನೊಂದು ಮಹಾ ಗೋಲ್ವಾಲ್ ಪ್ರಕರಣ 8 ತಿಂಗಳ ನಂತರ ಬೆಳಕಿಗೆ ಬಂದಿದೆ. ಜನರು ವಿವಿಧ ಸೇವೆಗಳಿಗಾಗಿ ಪ್ರಾಧಿಕಾರಕ್ಕೆ ಕಟ್ಟಿದ ಹಣವನ್ನ ಮುಡಾ ನೌಕರರು ಮತ್ತು ಬ್ಯಾಂಕ್‌ನ ಕೆಲ ನೌಕರರ ಜೇಬು ಸೇರಿದೆ. ಹೀಗೆ ಜೇಬು ಸೇರಿದ ಹಣದ ಪ್ರಮಾಣ ಕೋಟಿ ಮುಟ್ಟುತ್ತಿದೆ.

ಹೌದು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ತನ್ನ ವಿವಿಧ ಸೇವೆಗಳನ್ನು ನೀಡಲು ಹಣ ನಿಗದಿ ಮಾಡಿದೆ. ಇದಕ್ಕಾಗಿ ಬ್ಯಾಂಕ್ ಆಫ್ ಬರೋಡಾದಲ್ಲಿ ಪ್ರಾಧಿಕಾರದ ಬ್ಯಾಂಕ್ ಖಾತೆ ಇದೆ. ಜನರು ಅಲ್ಲಿ ಹಣ ಕಟ್ಟಿ ಚಲನ್ ಪಡೆದು ಅದನ್ನು ಪ್ರಾಧಿಕಾರದ ಸಂಬಂಧವು ಖಾತೆಗೆ ನೀಡಿದರೆ ಅವರಿಗೆ ಆ ಸೇವೆ ನೀಡಲಾಗುತ್ತದೆ.

ಕಳೆದ ವರ್ಷ ಹೀಗೆ ಚಲನ್ ಕಟ್ಟಿ ಸೇವೆ ಪಡೆದ ಒಟ್ಟು 93 ಜನರ ಹಣ ಪ್ರಾಧಿಕಾರಕ್ಕೆ ಬಂದಿಲ್ಲ. ಇದರ ಮೊತ್ತ 1 ಕೋಟಿ ರು. ಇದೆ. ಹೀಗಾಗಿ ಪ್ರಾಧಿಕಾರದ ಹಣಕಾಸು ಖಾತೆ ಅವರು ಬ್ಯಾಂಕ್ ಬರೋಡಾದ ವ್ಯವಸ್ಥಾಪಕರಿಗೆ ಪತ್ರ ಬರೆದು 93 ಜನರು ಕಟ್ಟಿರುವ ಹಣ ನಮಗೆ ಡೆಮಾಂಡ್ ಮಾಡಿ ಎಂದು ಕೇಳಿದ್ದಾರೆ.

ಮೊದಲನೇ ಪುಟಂದ....

ಜಾರ್ಖಂಡ್‌ನಲ್ಲಿ ಯುಸಿಯನ್ನು ಪರಿಚಯಿಸುತ್ತದೆ ಅದರ ಬುಡಕಟ್ಟು ಜನಾಂಗದವರನ್ನು ಅದರ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ.

ಹೇಮಂತ್ ಸೋರೆನ್ ಮತ್ತು ಜೆಎಂಎಂ ಸರ್ಕಾರವು ಯುಸಿ ಬುಡಕಟ್ಟು ಹಕ್ಕುಗಳು, ಸಂಸ್ಕೃತಿ ಮತ್ತು ಸಂಬಂಧಿತ ಶಾಸನಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಸುಳ್ಳು ಪ್ರಚಾರವನ್ನು ಮಾಡುತ್ತಿದ್ದಾರೆ. ಇದು ಸಂಪೂರ್ಣವಾಗಿ ಅಧಾರರಹಿತವಾಗಿದೆ ಎಂದು ಹೇಳಿದರು. ಯುಸಿ ಜಾರಿಯಾಗಿದ್ದರೂ ಬುಡಕಟ್ಟು ಜನಾಂಗದವರ ಹಕ್ಕುಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತದೆ ಎಂದು ಹೇಳಿದರು.

ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಜಾರ್ಖಂಡ್‌ನ ಕುಟುಂಬಗಳು 500 ರೂ.ಗೆ ಎಲ್‌ಒಟಿ ಗ್ಯಾಸ್ ಸಿಲಿಂಡರ್ ಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಜೊತೆಗೆ, ಒಂದು ವರ್ಷದಲ್ಲಿ ಎರಡು ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗುವುದು. ಇದಲ್ಲದೇ ಸರ್ಕಾರ ಇಲಾಖೆಗಳಲ್ಲಿ ಖಾಲಿ ಇರುವ 2.87 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಮೊಟ್ಟ ಮೊದಲ ಸಂಪುಟ ಸಭೆಯ ನಂತರ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು, 2025ರ ನವೆಂಬರ್ ವೇಳೆಗೆ 1.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

ಹಕ್ಕುವ ಅಧಿಕಾರಕ್ಕೆ ಬಂದರೆ, ಎರಡು ವರ್ಷಗಳವರೆಗೆ ಪದಮಿ ಮತ್ತು ಸ್ವಾತಂತ್ರ್ಯದ ವಿದ್ಯಾರ್ಥಿಗಳಿಗೆ 2,000 ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡುತ್ತದೆ, ಇದರಿಂದಾಗಿ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಬಹುದು. ಬಿಜೆಪಿಯ ಮಹಿಳೆಯರ ಸಬಲೀಕರಣದ ಧೈಯೋದ್ದೇಶದ ಭಾಗವಾಗಿ 'ಗೋಗೋ-ದೀದಿ' ಯೋಜನೆಯನ್ನು ಪ್ರಾರಂಭಿಸಲಿದೆ ಮತ್ತು ಕಾರ್ಯಕ್ರಮದ ಅಡಿಯಲ್ಲಿ ಮಹಿಳೆಯರಿಗೆ ತಿಂಗಳಿಗೆ 2,100 ರೂ. ನೀಡಲಾಗುತ್ತದೆ.

ಎಲ್ಲೆಲ್ಲೂ ಜಾಮ್ ಜಾಮ್!

ಗೊರಂಟಿಪಾಳೆದಿಂದ ಗೋವರ್ಧನ್ ವೃತ್ತದ ವರೆಗೆ ಫುಲ್ ಟ್ಯಾಫ್ಟ್ ಜಾಮ್ ಉಂಟಾಗಿದೆ. ಇದರಿಂದ ಬೆಂಗಳೂರು ನಗರ ಪ್ರವೇಶಿಸುವಷ್ಟರಲ್ಲಿ ಜನ ಹೈರಾಣಾಗುತ್ತಿದ್ದಾರೆ.

ಕಳಿಸಲು ತಯಾರಿ

ಈ ಎಲ್ಲವನ್ನೂ ಸಂಭಾಷಣಾಗದೇ ಖಿನ್ನತೆಗೆ ಒಳಗಾಗಿದ್ದ ಗುರುಪ್ರಸಾದ್, ಅಕ್ಟೋಬರ್ 28 ರಿಂದ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. 4-5 ದಿನಗಳ ಹಿಂದೆ ತಮ್ಮ ಆಪಾಟಳಿಮಂಟಿನಲ್ಲಿ ನೇಣುಬಿಡುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ವಿಷಯ ಗೊತ್ತಾಗಿದೆ. ಅಷ್ಟೊತ್ತಿಗೆ ಗುರುಪ್ರಸಾದ್ ಶವ ಕೊಳೆತು ಹೋಗಿತ್ತು. ತವರು ಮನೆಯಲ್ಲಿದ್ದ 2ನೇ ಪತ್ನಿಯನ್ನು ಕರೆಸುಸಿದ ಪೊಲೀಸರು, ಅವರ ಸಮ್ಮುಖದಲ್ಲಿ ಮುಂದಿನ ಪ್ರಕ್ರಿಯೆ ಮುಗಿದರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆತು. ಕುಟುಂಬಸ್ಥರ ಸಮಕ್ಷಮದಲ್ಲಿ ಸಂಚೆಯ ವಿಲ್ಸ್‌ಗಾರ್ಡನ್ ವಿಧ್ಯುತ್ ಚಿಕಾಂಗಾರದಲ್ಲಿ ಗುರುಪ್ರಸಾದ್ ಆತ್ಮಕ್ರಿಯೆ ನಡೆತು. ನಟ ಧನಂಜಯ್, ದುನಿಯಾ ವಿಜ ಸೇರಿ ಹಲವರು ಅಂತಿಮ ನಮನ ಸಲ್ಲಿಸಿದರು... ಗುರುಪ್ರಸಾದ್ 2ನೇ ಪತ್ನಿಯ ದೂರು ಆಧರಿಸಿ ಪೊಲೀಸರು ತನಿಖೆ ನಡೆಸಿದ್ದಾರೆ.

1972ರಲ್ಲಿ ಕನಕಪುರದಲ್ಲಿ ಜನಿಸಿದ ಗುರುಪ್ರಸಾದ್ ರಾಮಚಂದ್ರ ಶರ್ಮಾ 2006 ರಲ್ಲಿ ತೆರೆಕಂಡ 'ಮಠ' ಚಿತ್ರದ ಮೂಲಕ ನಿರ್ದೇಶನಾಗಿ ಕನ್ನಡ ಚಿತ್ರರಂಗದಲ್ಲಿ ಸಿನಿಪಯಿಲ ಅರಂಭಿಸಿದರು. ಇದು ನವರಸ ನಾಯಕ ಜಗ್ಗೇಶ್‌ರ 100ನೇ ಚಿತ್ರ.

2009 ರಲ್ಲಿ ಇದೇ ಜೋಡಿ 'ಎದ್ದೇಳು ಮಂಜುನಾಥ' ಚಿತ್ರದ ಮೂಲಕ ಮತ್ತೊಂದು ಸಮಾಜಿಕೆ ಚಿತ್ರ ನೀಡಿತು.



ಅನುದಾನ ನೀಡಿಲ್ಲ. ಮತ್ತೊಂದು ಕಡೆ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಆಡಳಿತವು ಶಾಸಕರೇ ಸರ್ಕಾರದ ಮೇಲೆ ವಿಶ್ವಾಸ ಕೆಳದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿದೆ. ಮೂರು ಕ್ಷೇತ್ರದಲ್ಲಿ ನಾವು ಗೆಲುವು ವಾತಾವರಣ ಇದೆ. ಆದ್ದರಿಂದ ಸಿದ್ಧರಾಮಯ್ಯ ಆತಂಕದಲ್ಲಿ ಇದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆಂದು ಬೊಬ್ಬೆ ಹೊಡೆದಿದ್ದರು. ಈಗ ಸಿಎಂ ಕುಟುಂಬವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮುಡಾ ಹಗರಣದಿಂದ ಸಿದ್ಧರಾಮಯ್ಯ ಬಣ್ಣ ಬಯಲಾಗಿದೆ. ಇಡಿ ತನಿಖೆಯಿಂದ ಸತ್ಯಾಂಶ ಬಯಲಾಗಲಿದೆ. ಸಚಿವರ ಆಸ್ತಿ ಮುಡಾ ಕಮಿಷನ್‌ರ ದಿನೇಶ್ ಓಡಿ ಹೋಗಿದ್ದಾನೆ. ವಾಲ್ಮೀಕಿ ಹಗರಣದ ಬಗ್ಗೆ ಸ್ವತಃ ಸಿಎಂ ಒಪ್ಪಿಕೊಂಡಿದ್ದಾರೆ ಎಂದು ತಿರುಗೆಟು ನೀಡಿದ್ದಾರೆ.



ಈ ಪತ್ತೆಕ್ಕೆ ಬ್ಯಾಂಕ್ ಬರೋಡಾ ವ್ಯವಸ್ಥಾಪಕರು ಉತ್ತರ ನೀಡಿ ನೀವು ಕೇಳಿರುವ 93 ಜನರ ಹಣ ಬ್ಯಾಂಕ್ ಗೆ ಸಂದಾಯವೇ ಆಗಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ. ಅಲ್ಲಿಗೆ ಬ್ಯಾಂಕ್ ಚಲನ್ ಹಾಗೂ ಬ್ಯಾಂಕ್ ಸ್ಟೀಲ್ ಎರಡು ನಕಲಿ ಮಾಡಿಕೊಂಡು ಹಣ ವಂಚಿಸಿರುವುದು ಗೊತ್ತಾಗಿದೆ. ಬ್ಯಾಂಕ್‌ನ ಕೆಲ ಸಿಬ್ಬಂದಿ ಹಾಗೂ ಮೂಡಾ ಕೆಲ ನೌಕರರು ಸೇರಿ ಗ್ರಾಹಕರಿಂದ ಹಣ ಪಡೆದು ಅವರಿಗೆ ನಕಲಿ ಸ್ಟೀಲ್ ಹಾಕಿರುವ ಚಲನ್ ಕೊಟ್ಟು ನಿರ್ದಿಷ್ಟ ಸೇವೆಯನ್ನು ಗ್ರಾಹಕರಿಗೆ ನೀಡದೇ ಮೂಡಾ ಸೇರಬೇಕಾದ ಹಣವನ್ನು ತಮ್ಮ ಜೇಬಿಗೆ ಇಳಿಸಿದ್ದಾರೆ.

ಈ ಚಿತ್ರಕ್ಕೆ ಫಿಲ್ಮ್‌ವೇರ್ ಪ್ರಶಸ್ತಿ ದೊರಕಿತು. ನಂತರ 'ಡೈರೆಕ್ಟರ್ ಸ್ಲೇಷರ್', 'ಎರಡನೇ ಸಲ' ಚಿತ್ರಗಳನ್ನು ನಿರ್ದೇಶಿಸಿದರು. ನಿರ್ದೇಶಕಿ ಮಾತ್ರವಲ್ಲದೇ ನಟನಾಗಿ 'ಮಠ', 'ಎದ್ದೇಳು ಮಂಜುನಾಥ', 'ಮೈಲಾರಿ', 'ಹುಡುಗರು', 'ಅನಂತು ತ/ನುಸ್ತಾ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಪ್ರತಿಭಟನೆ ರೈತರ ಹಿತಾಸಕ್ತಿ ರಕ್ಷಣೆಯ ಸದುದ್ದೇಶ ಇಲ್ಲ. ಇದನ್ನು ಅರ್ಥ ಮಾಡಿಕೊಳ್ಳಿ ಎಂದು ರಾಜ್ಯದ ಜನರನ್ನು ಸಿಎಂ ಕೋರಿದ್ದಾರೆ. ಇನ್ನೂ ಬೊಮ್ಮಾಯಿ ಸಿಎಂ ಆಗಿದ್ದಾಗ ವಕ್ಫ್ ಪರ ನೀಡಿದ್ದ ಹೇಳಿಕೆಯನ್ನು ಹಂಚಿಕೊಂಡಿರೋ ಕಾಂಗ್ರೆಸ್, ಬಿಜೆಪಿ ಬೆಳಕಿಗೆ ಕೊಟ್ಟಿದೆ. ಇದಕ್ಕೆ ಬಿಜೆಪಿಯವರು ಏನಂತಾರೆ ಎಂದು ಪ್ರಶ್ನಿಸಿದೆ.

- ಬಿಜೆಪಿ ಹೋರಾಟದ ಬೇಡಿಕೆ ಏನು?**
- 1974ರಲ್ಲಿ ಸರ್ಕಾರ ಹೊರಡಿಸಿದ್ದ **ಖೆಜಿರ್ ನೋಟೀಫಿಕೇಷನ್ ರದ್ದು ಮಾಡಬೇಕು.**
 - ಈಗ ರೈತರಿಗೆ ಕೊಟ್ಟಿರೋ **ನೋಟಿಸ್ ವಾಪಸ್ ಪಡೆಯಬೇಕು.**
 - ಇನ್ನು ಮುಂದೆ ಯಾವುದೇ ರೈತರಿಗೆ **ನೋಟಿಸ್ ಕೊಡಬೇಕು.**
 - ರೈತರ ಜಮೀನಿನಲ್ಲಿ ವಕ್ಫ್ ಆಸ್ತಿ ಅಂತ ನಮೂದು ಆಗಿರೋ ದಾಖಲಾತಿ ರೈತರ ಹೆಸರಿಗೆ ಮಾಡಿಕೊಡಬೇಕು.
 - ನೋಟೀಸ್ ಕೊಟ್ಟ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಆಗಬೇಕು.
 - ರೈತರಿಗೆ ವಿರೋಧ ಆಗಿರೋ, ವಕ್ಫ್ ನೋಟೀಸ್ ಕೊಡಲು ಪ್ರೇರೇಪಿಸಿದ ಸಚಿವ ಜಮೀರ್ ತಲೆ ದಂಡ ಆಗಬೇಕು.

ಪ್ರತಿಭಟನೆ ಬಿಸಿ?

ಬಿಜೆಪಿ ಘಟಾನುಘಟಿ ನಾಯಕರು ಪ್ರತಿಭಟನೆಯಲ್ಲಿ ಭಾಗ: ಶಿಗ್ಗಾಂ ಕ್ಷೇತ್ರದ ಎರಡು ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನೆ ಮಾಡಲು ಕಮಲ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಬೆಳಿಗ್ಗೆ 11 ಗಂಟೆಗೆ ಶಿಗ್ಗಾಂನಲ್ಲಿ ಪ್ರತಿಭಟನಾ ಯಾತ್ರೆ ನಡೆಸಲಿದೆ. ಅನಂತರ ಮಧ್ಯಾಹ್ನ 2 ಗಂಟೆಗೆ ಸವಣೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಿದೆ. ಈ ಪ್ರತಿಭಟನೆಯಲ್ಲಿ ಬಿಜೆಪಿ ಘಟಾನುಘಟಿ ನಾಯಕರು ಭಾಗಿಯಾಗಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಶ್ರೀರಾಮುಲು, ಸಿ.ಟಿ.ರವಿ ಇತರ ನಾಯಕರು ಪ್ರತಿಭಟಿಸುವ ಮುಖ್ಯವರು. **ಪೊಲೀಸ್ ಬಗಿ ಬಂದೋಬಸ್ತ್:** ಈ ಬೃಹತ್ ಪ್ರತಿಭಟನೆ ನಡೆಸುವಯೋ ಕ್ಷೇತ್ರದ ಮೂರು ಸ್ಥಳಗಳಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಪ್ರಚಾರ ಸಭೆ ನಡೆಸಲಿದ್ದಾರೆ. ಕ್ಷೇತ್ರದ ಹುಲಗೂರು, ಹುಲೇಕೊಪ್ಪ ಮತ್ತು ಬಂಕಾಪುರ ಪಟ್ಟಣದಲ್ಲಿ ಸಿಎಂ ಪ್ರಚಾರ ಸಭೆ ಮಾಡಲಿದ್ದಾರೆ. ಹಾಗಾಗಿ ಈಗಾಗಲೇ ಮುನ್ನೆಚರಿಕೆಯಾಗಿ ಶಿಗ್ಗಾಂ ಮತ್ತು ಸವಣೂರು ಪಟ್ಟಣಗಳಲ್ಲಿ ಬಗಿ ಭದ್ರತೆ ಏರ್ಪಡಿಸಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಬಿಜೆಪಿ ಪ್ರತಿಭಟನೆ ನಡೆಯೋ ಸ್ಥಳ ಮತ್ತು ಸಿಎಂ ಭೇಟಿ ನೀಡುವ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಿದ್ದಾರೆ.

ಗುಂಡೇಟು!

ಸಂಪಂಗಿಯ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಗಂಭೀರ ಗಾಯವಾಗಿದ್ದು ಆನೇಕಲ್‌ನ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ಕೊಡಿಸಲಾಗಿದೆ ಹೆಚ್ಚಿನ ಚಿಕಿತ್ಸೆಗಾಗಿ ಸಂಪಂಗಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ರಾಜ್ಯೋತ್ಸವದಂದು ಕರಾಳ ದಿನ ಆಚರಿಸಿದ ಎಂಇಎಸ್ ಪುಂಡರ ವಿರುದ್ಧ ಕೇಸ್

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವಕ್ಕೆ ಪ್ರತಿಯಾಗಿ ಎಂಇಎಸ್ ನಡೆಸಿದ ಕರಾಳ ದಿನಾಚರಣೆ ಸಂಬಂಧ 45ಕ್ಕೂ ಹೆಚ್ಚು ಎಂಇಎಸ್ ನಾಯಕರು ಹಾಗೂ ಕಾರ್ಯಕರ್ತರು ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾಧಿಕರ ಕರಾಳ ದಿನಾಚರಣೆಗೆ ಅನುಮತಿ ನೀಡದಿದ್ದರೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ಮನವಿಗೆ ಸ್ಪಂದಿಸಿ ಕಾರ್ಯಕರ್ತರು ಬೀದಿಗಳಿಗಿದ್ದು ಬೃಹತ್ ಪ್ರತಿಭಟನೆ ನಡೆಸಿದ್ದರು.

ಕರ್ನಾಟಕ ಸರ್ಕಾರವು ಕಾಲಕಾಲಕ್ಕೆ ನಾಯಕರು ಮತ್ತು ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಗಡಿ ಒಡೆಯಲು ಪ್ರಯತ್ನಿಸುತ್ತಿದೆ. ಆದರೆ ಕರ್ನಾಟಕ



ಸರ್ಕಾರವು ಈ ಬಾರಿ ಮರಾಠಿ ಭಾಷಿಕ ಪ್ರಕರಣ ಮತ್ತು ವಕೀಲರ ವಿರುದ್ಧವೂ ಪ್ರಕರಣಗಳನ್ನು ದಾಖಲಿಸಿದೆ ಎಂದು ಸಮಿತಿ ಈಗ ಆರೋಪ ಮಾಡಿದೆ.

ಮಾಜಿ ಶಾಸಕ ಮನೋಹರ ಕಿಣೇಕರ, ಮಾಜಿ ಮೇಯರ್ ಮಾಲೋಜಿ ಅಷ್ಟೇಕರ, ಪ್ರಕಾಶ ಮರಗಾಳಿ, ರಮಾಕಾಂತ ಕೊಂಡುಸ್ಕರ್, ರಂಜಿತ್ ಚವ್ಲಾ, ಅಮರ ಯಳಗೂರಕರ, ಗಜಾನನ್ ಪಾಟೀಲ, ನೇತಾಜಿ ಜಾಧವ, ಅಂಕುಶ ಕೇಸರಕರ,

ಹರಿಹರದ ಗುಡ್ಡದಲ್ಲಿ ಝಂಡಾ ಕಟ್ಟಿ ಮಾಡಿ ಶಸ್ತ್ರಾಸ್ತ್ರ ಸಂಗ್ರಹ

ದಾವಣಗೆರೆ: ಹರಿಹರದ ಕೋಮರನಹಳ್ಳಿ ಗುಡ್ಡದಲ್ಲಿ ಮುಸಲ್ಮಾನರು ಝಂಡಾ ಕಟ್ಟಿ ಮಾಡಿ, ಅಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹ ಮಾಡಿದ್ದಾರೆ ಎಂದು ಮಾಜಿ ಸಚಿವ ಎಂ.ಕೆ.ರೀರಣಕಾಚಾರ್ಯ ಆರೋಪ ಮಾಡಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ವಕ್ಫ್ ಬೋರ್ಡ್ ಆಸ್ತಿ ವಿವಾದದ ವಿಚಾರವಾಗಿ ಪ್ರತಿಕ್ರಿಯಿಸಿದರು. ಗುಡ್ಡದ ಅರಣ್ಯ ಪ್ರದೇಶದಲ್ಲಿ ಇವರು ಹೀಗೆ ಒತ್ತುವರಿ ಮಾಡಿಕೊಂಡರೆ ಇಲಾಖೆಯವರು ಸುಮ್ಮ ಇರ್ತಾರೆ. ಆದರೆ ರೈತರ ಮೇಲೆ ಮಾತ್ರ ದಬ್ಬಾಳಿಕೆ ಮಾಡ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ವಕ್ಫ್ ಬೋರ್ಡ್ ದೇಶಕ್ಕೆ ಮಾರಕವಾದ ಮಂಡಳಿಯಾಗಿದೆ. ಕಾಂಗ್ರೆಸ್ ನ ಕೆಲ ನಾಯಕರು ಸ್ವಲ್ಪದ್ವ ಭೂಮಿಯನ್ನು ವಕ್ಫ್ ನೀಡಿದ್ದಾರೆ. ಯಾವಾಗ ಜನಾಕ್ರೋಶ ಆರಂಭವಾಯೋ ಆಗ ರಾಜ್ಯ ಸರ್ಕಾರ ಯು-ಟರ್ನ್ ಹೊಡೆದಿದೆ. ಮೂರು ಕ್ಷೇತ್ರಗಳ ಉಪಚುನಾವಣೆ ಮೇಲೆ ಪರಿಣಾಮ ಬೀರುತ್ತೆ ಎಂದು ನೋಟೀಸ್ ವಾಪಸ್ ಪಡೆದಿದ್ದೇವೆ ಎಂದು ಹೇಳಿದ್ದಾರೆ. ಆದರೆ ಜೊತೆ ಪಹಣಿಯಲ್ಲಿರುವ ವಕ್ಫ್ ಹೆಸರನ್ನು ಕೂಡ ತೆಗೆಸಬೇಕು ಎಂದು ಆಗ್ರಹಿಸಿದ್ದಾರೆ.

ಸಿಎಂ ಸಿದ್ಧರಾಮಯ್ಯನವರ ಸೂಚನೆ ಮೇರೆಗೆ ನೋಟಿಸ್ ನೀಡಿದ್ದೇವೆ ಎಂದು ಜಮೀರ್ ಹೇಳಿದ್ದಾರೆ. ಜಮೀರ್ ಒಬ್ಬ ಮಹಾದ ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆಗೆ ಕಾರಣವಾದವರು. ನಾನೇ ಸೂಪರ್ ಸಿಎಂ ಎಂದು ಮೆರೆಯುತ್ತಿದ್ದಾನೆ. ಇದು ಸರಿಯಲ್ಲ, ನಿನ್ನನ್ನು ನಿಮ್ಮ ಸರ್ಕಾರವನ್ನು ಮನೆಗೆ ಕಳುಹಿಸುವ ಕೆಲಸ ರಾಜ್ಯದ ಜನರು ಮಾಡ್ತಾರೆ ಎಂದು ಏಕಪಕ್ಷಪಾತಕ್ಕೆ ಕಿಡಿಹಾರಿದ್ದಾರೆ.

ಮಹಾರಾಜರು ಈಗ ಬೀದಿಗೆ ಇಳಿದು ಪ್ರತಿಭಟನೆ ಮಾಡಲು ಮುಂದಾಗಬೇಕಿದೆ. ರಾಜ್ಯದಲ್ಲಿ ಹಲವು ಮಠಗಳು, ದೇವಸ್ಥಾನಗಳು ಹಾಗೂ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಎಂದು ಬಂದಿದೆ. ಜಮೀರ್ ನಿನ್ನ ಮಾತ್ರ ಅಲ್ಲ ನಿಮ್ಮ ಸರ್ಕಾರವನ್ನು ನಾಳೆನೇ ಇಲ್ಲಾ ಎನ್ನಿಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕೇರಳದಲ್ಲೂ ವಕ್ಫ್ ವಿವಾದ ಒಂದೇ ಗ್ರಾಮದ 610 ಕುಟುಂಬಗಳಿಗೆ ಆಸ್ತಿ ಕಳೆದುಕೊಳ್ಳುವ ಭೀತಿ

ತಿರುವನಂತಪುರ:

ಕರ್ನಾಟಕದಲ್ಲಿ ವಕ್ಫ್ ವಿವಾದ ತೀವ್ರಗೊಂಡ ಬೆನ್ನಲ್ಲೇ ನೆರೆಯ ಕೇರಳದ ಕೊಚ್ಚಿ ಸಮೀಪದ ಇಡೀ ಗ್ರಾಮಪೊಂದರ 610 ಕುಟುಂಬಗಳು ಕೂಡ ವಕ್ಫ್ ಮಂಡಳಿಯಿಂದಾಗಿ ತಮ್ಮ 464 ಎಕರೆರೆಯಷ್ಟು ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿವೆ. ಹೀಗಾಗಿ ಮುನಂಬಲ ಹಾಗೂ ಅಕ್ಕಪಕ್ಕದ ಕೆಲ ಗ್ರಾಮಗಳ 600ಕ್ಕೂ ಹೆಚ್ಚು ಕುಟುಂಬಗಳು ಬೀದಿಗಳಿಗಿದ್ದು ಹೋರಾಟ ಆರಂಭಿಸಿವೆ. ಈ ವಿಷಯ ಇದೀಗ ವಯನಾಡು ಚುನಾವಣೆ ವೇಳೆಯೂ ಪ್ರತಿಧ್ವನಿಸಿದೆ.

ವಿವಾದಿತ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ದ್ವನಿ ಎತ್ತಿರುವ ವಕ್ಫ್ ಪರದಾದ ಆಡಳಿತಾರೂಢ ಎಡಪಕ್ಷಗಳು ಎಲ್‌ಡಿಎಫ್ ಮೈತ್ರಿಕೂಟ ಮತ್ತು ಕಾಂಗ್ರೆಸ್ ನೇತೃತ್ವದ ಏಕಪಕ್ಷಗಳ ಯುಡಿಎಫ್ ಮೈತ್ರಿಕೂಟ, ವಿವಾದಿತ ಜಮೀನು ವಕ್ಫ್ ಮಂಡಳಿಗೆ ಸೇರಿಲ್ಲವೆಂದು ಹೇಳುತ್ತಿವೆಯಾದರೂ ನೇರವಾಗಿ ಧಾರ್ಮಿಕ ಪ್ರತಿಭಟನೆಗೆ ಕೈಜೋಡಿಸದೇ ದೂರ ಉಳಿದು ಜಾಗರಣೆ ಪ್ರದರ್ಶಿಸಿವೆ. ಮತ್ತೊಂದೆಡೆ ಜಮೀನು ಕಳೆದುಕೊಳ್ಳುವ ಭೀತಿಯಲ್ಲಿರುವ ಕ್ರೈಸ್ತ ಸಮುದಾಯದ ನೆರವಿಗೆ ಧಾರ್ಮಿಕರು ಸ್ಥಳೀಯ ಚರ್ಚೆಗಳು, ಜನರ ಹೋರಾಟಕ್ಕೆ ಬೆಂಬಲ ನೀಡಿದ್ದು ಕೇಂದ್ರದ ವಕ್ಫ್ ಮಂಡಳಿ ತಿದ್ದುಪಡಿ ಬೆಂಬಲಿಸಿವೆ.

ಎಂ.ಎ.ವಿವಾದ್: 1902ರಲ್ಲಿ ತಿರುವಾಂಕೂರು ರಾಜ್ಯ, ಮೀನುಗಾರಿಕೆಗಾಗಿ ಗುಜರಾತ್‌ನಿಂದ ಕೇರಳಕ್ಕೆ ಬಂದಿದ್ದ ಅಬ್ದುಲ್ ಸತ್ತಾರ್ ಮೂಸಾ ಎಂಬುವವರಿಗೆ 464 ಎಕರೆ ಜಾಗ ನೀಡಿದ್ದರು.



ಈ ನಡುವೆ 4 ದಶಕಗಳ ಅವಧಿಯಲ್ಲಿ ರಾಜ್ಯ ನೀಡಿದ್ದ ಜಾಗದ ಪೈಕಿ ಸಾಕಷ್ಟು ಸಮುದ್ರ ಕೊರೆತದಿಂದ ನಾಶವಾಗಿತ್ತು.

1948ರಲ್ಲಿ ಸತ್ತಾರ್ ಅವರ ಉತ್ತರಾಧಿಕಾರಿ ಎಡಪಕ್ಷಗಳು ಕೇರಳದ ವಕ್ಫ್ ಮೈತ್ರಿಕೂಟ ಮತ್ತು ಕಾಂಗ್ರೆಸ್ ನೇತೃತ್ವದ ಏಕಪಕ್ಷಗಳ ಯುಡಿಎಫ್ ಮೈತ್ರಿಕೂಟ, ವಿವಾದಿತ ಜಮೀನು ವಕ್ಫ್ ಮಂಡಳಿಗೆ ಸೇರಿಲ್ಲವೆಂದು ಹೇಳುತ್ತಿವೆಯಾದರೂ ನೇರವಾಗಿ ಧಾರ್ಮಿಕ ಪ್ರತಿಭಟನೆಗೆ ಕೈಜೋಡಿಸದೇ ದೂರ ಉಳಿದು ಜಾಗರಣೆ ಪ್ರದರ್ಶಿಸಿವೆ. ಮತ್ತೊಂದೆಡೆ ಜಮೀನು ಕಳೆದುಕೊಳ್ಳುವ ಭೀತಿಯಲ್ಲಿರುವ ಕ್ರೈಸ್ತ ಸಮುದಾಯದ ನೆರವಿಗೆ ಧಾರ್ಮಿಕರು ಸ್ಥಳೀಯ ಚರ್ಚೆಗಳು, ಜನರ ಹೋರಾಟಕ್ಕೆ ಬೆಂಬಲ ನೀಡಿದ್ದು ಕೇಂದ್ರದ ವಕ್ಫ್ ಮಂಡಳಿ ತಿದ್ದುಪಡಿ ಬೆಂಬಲಿಸಿವೆ.

ಈ ಕಾಯ್ದೆ ಜಾರಿಗೂ ಮೊದಲೇ ಕಾಲೇಜು ಆಡಳಿತ ಮಂಡಳಿಯಿಂದ ನೂರಾರು ಕುಟುಂಬಗಳು ಹಣ ಕೊಟ್ಟು ಜಾಗ ಖರೀದಿ ಮಾಡಿ ದಾಖಲೆ ಪತ್ರ ಪಡೆದುಕೊಂಡಿದ್ದರು. ಈ ನಡುವೆ 2019ರಲ್ಲಿ ಮುನಂಬಲ ಗ್ರಾಮ ತನಗೆ ಸೇರಿದ್ದು ಎಂದು ವಕ್ಫ್ ಮಂಡಳಿ ಘೋಷಿಸಿತು. ಆದಾದ ಬಳಿಕ ನಿಯಮದ ಅನ್ವಯ, ಪಂಚಾಯತ್ ವ್ಯಾಪ್ತಿಯಲ್ಲಿ ಜನರಿಂದ ಆಸ್ತಿ ತೆರಿಗೆ ಸಂಗ್ರಹಿಸಿದಂತೆ ತಡೆಯಾಜ್ಞೆಯನ್ನೂ ಕೆಳಗೆ ಕಾಯ್ದು ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ಜನತೆ ತಮ್ಮ ಆಸ್ತಿಗೆ ತಾವು ತೆರಿಗೆಯನ್ನೂ ಕಟ್ಟಲಾಗಿದೆ ಯಾವುದೇ ಸಮಯದಲ್ಲಿ ಆಸ್ತಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹೀಗಾಗಿ, ಈಗ ಇರುವ ವಕ್ಫ್ ಕಾಯ್ದೆ ರದ್ದುಪಡಿಸಿ ಕಾನೂನು ಬದ್ಧವಾಗಿ ತಾವು ಖರೀದಿಸಿದ ಆಸ್ತಿಯನ್ನು ತಮಗೆ ಉಳಿಸಿಕೊಡಿ ಎಂದು ಹೋರಾಟ ಆರಂಭಿಸಿದ್ದಾರೆ.

ಲಾಲ್‌ಬಾಗ್ ಪ್ರವೇಶ ದರ ಭಾರೀ ಏರಿಕೆ



ಬೆಂಗಳೂರು: ಲಾಲ್‌ಬಾಗ್ ಭೇಟಿ ನೀಡುವ ಪ್ರವಾಸಿಗರಿಗೆ ತೋಟಗಾರಿಕಾ ಇಲಾಖೆ ಶಾಕ್ ನೀಡಿದ್ದು ಪ್ರವೇಶ ದರವನ್ನು ಭಾರೀ ಏರಿಕೆ ಮಾಡಿದೆ.

ಎಷ್ಟು ಏರಿಕೆ?: 12 ವರ್ಷ ಮೇಲ್ಕಟ್ಟವರಿಗೆ ಮೊದಲು 30 ರೂ. ಇತ್ತು. ಈಗ ಈ ದರವನ್ನು 50 ರೂ.ಗೆ ಏರಿಕೆ ಮಾಡಿದೆ.

6 ರಿಂದ 12 ವರ್ಷದೊಳಗಿನ ಮಕ್ಕಳ ಪ್ರವೇಶ ಶುಲ್ಕ ಮೊದಲು 10 ರೂ. ಇತ್ತು. ಈಗ ಇದು 20 ರೂ.ಗೆ ಏರಿಕೆ ಮಾಡಲಾಗಿದೆ.

ಬೆಳೆಸಬೇಕೆಂದಿದ್ದರೆ ಬಳಸಿ ಅಷ್ಟೇ ಕನ್ನಡ

ಬಾಗಲಕೋಟೆ: ಜಿಲ್ಲೆಯ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದಲ್ಲಿ 69 ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಿ.ಆರ್.ಪಿ ಮುತ್ತು ಬಳ್ಳಾ ಕನ್ನಡ ನುಡಿಯಲ್ಲಿ ಬಗ್ಗಿ ಮಾತನಾಡುತ್ತಾ, ಜಗತ್ತಿನಲ್ಲಿ ಕನ್ನಡ ಭಾಷೆ ವಿಶೇಷವಾದ ಶಕ್ತಿಯಿದೆ. ಭಾರತೀಯ ಭಾಷೆಗಳಲ್ಲಿ ಕನ್ನಡ ಅನನ್ಯ ಸ್ಥಾನವಿದೆ. ಕನ್ನಡ ತನವನ್ನು ಬೆಳೆಸಿಕೊಳ್ಳಬೇಕು ಹಾಗೂ ಭಾಷೆಯನ್ನು ಹೆಚ್ಚು ಪ್ರಚಾರ ಮಾಡಿದಾಗ ಮಾತ್ರ ಆ ಭಾಷೆಯು ಜೀವಂತಿಕೆ ಲಕ್ಷಣ ಮತ್ತು ಕನ್ನಡ ಪುಸ್ತಕಗಳನ್ನು ಓದುವ ಮೂಲಕ ಕನ್ನಡ ಸಾಹಿತ್ಯ ಬೆಳೆಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕ್ಷಯ ಎಚ್. ಕೆ.ಗುಡಾರ ಬೆಳೆಸಬೇಕೆಂದಿದ್ದರೆ ಬಳಸಿ.. ಅಷ್ಟೇ ಕನ್ನಡ ಬಹಳ ಮಾರ್ಗವಾಗಿ ಕನ್ನಡಿಗ ಕನ್ನಡತನ ಮೈಮನಗಳಲ್ಲಿ ಇರಬೇಕು. ಅಂದಾಗ ಮಾತ್ರ ಒಂದು ದೇಶ, ರಾಜ್ಯ, ತನ ಗತವೈಭವ ಉಳಿಸಿಕೊಳ್ಳಲು ಸಾಧ್ಯ, ವಿಭಿನ್ನ



ಸಂಸ್ಕೃತಿ ಉಳಿದಾಗ ಭಾರತ ದೇಶ ಬಹುತ್ವದ ಭಾರತವಾಗಿ ಉಳಿಯಲು ಸಾಧ್ಯ ಹಾಗೂ ಕಾವೇರಿಯಿಂದ ಗೋದಾವರಿವರೆಗೆ ನಮ್ಮ ನಾಡು ಗತವೈಭವ ಕಾಣಬಹುದಾಗಿದೆ. ಸಮೃದ್ಧ ಬೆಳೆಯಲು ಕವಿಗಳು, ಸಾಹಿತ್ಯ, ಸಾಂಸ್ಕೃತಿಕವಾಗಿ ಉನ್ನತಮಟ್ಟದಲ್ಲಿ ನಮ್ಮ ರಾಜ್ಯವಿದೆ ಎಂದರು.. ಮುಂದುವರಿದು ಬೇರೆ ಭಾಷೆಗಳನ್ನು ಗೌರವಿಸೋಣ ನಮ್ಮ ತನವನ್ನು ಉಳಿಸಿಕೊಳ್ಳೋಣ, ಅನ್ಯ ಭಾಷೆಯಾಗಿ ಅಂಗೈಭಾಷೆ ಕಲಿಯೋಣ ತಾಯಿ ಕನ್ನಡವನ್ನು ಹೆಚ್ಚು ಹೆಚ್ಚು ವ್ಯವಹಾರದಲ್ಲಿ ಹಾಗೂ ಮನೆ ಮನೆಗಳಲ್ಲಿ ಬಳಸೋಣ ಎಂದರು.

ಈ ಸಮಯದಲ್ಲಿ ಬಿ.ಆರ್.ಪಿ ಗಳಾದ

ಹೂಗಾರ, ಸಜ್ಜನ, ಜ್ಯೋತಿ ಮುಳ್ಳೂರ, ಬಿ.ಇ.ಆರ್.ಆರ್.ಟಿ.ಯ ಎಂ.ಜಾಲಿಹಾಳ, ಎಸ್.ಬಿ. ಮೇಟಿ, ವಾಬನ್ನವರ, ಸಿ.ಆರ್.ಪಿ ಗಳಾದ ಪ್ರಕಾಶ ಕೋಟಿ, ಮಂಜುನಾಥ ಹೆಡಗಿ, ಪ್ರಕಾಶ ಭಜಂತ್ರಿ, ವೆಂಕಟೇಶ ಬೆಳ್ಳೂರ, ಡಿ.ಪಿ.ಗೌಳಿ, ಕಲ್ಲಪ್ಪ ಗುಡದಿನಿ, ಪಿ.ಎಫ್.ಸನ್ನಿ, ಕಮಲಾಕ್ಷಿ ಕುಂಟೋಣಿ, ಶಿಲ್ಪಾ ಪಾಟೀಲ, ಹಸ್ತತ್, ತ್ರೀದೇವಿ ಪುಜಾರಿ, ಹಾಗೂ ಕಛೇರಿ ಸಿಬ್ಬರಿ ಇತರರಿದ್ದರು. ಮತ್ತು ಬಳ್ಳಾ ನಿರೂಪಿಸಿದರು ಜ್ಯೋತಿ ಮುಳ್ಳೂರ ವಂದಿಸಿದರು.

ಜಿಲ್ಲಾ ಆಡಳಿತ ಕನ್ನಡಪರ ಸಂಘಟನೆಗಳಿಗೆ ಪ್ರಶಸ್ತಿಗೆ ಕಡಗಣಿನ ಪ್ರತ್ಯೇಕ ಸನ್ಮಾನ

ಚಾಮರಾಜನಗರ: ರಾಜ್ಯದ ಯಾವುದೇ ಭಾಗದಲ್ಲಿ ಕನ್ನಡ ನೆಲ ಜಲ ಭಾಷೆ ದಕ್ಕಿ ಆದರೆ ಮೊದಲು ಚಾಮರಾಜನಗರದಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಾರೆ ಎಂದು ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ ಜಿ ಬಂಗಾರು ತಿಳಿಸಿದರು. ಶ್ರೀ ಚಾಮರಾಜೇಶ್ವರ ದೇವಸ್ಥಾನ ಉದ್ಘಾತನದ ದಲ್ಲಿ ಕನ್ನಡ ಹೋರಾಟಗಾರ ತ್ರಿ ನಿವಾಸ ಗೌಡ ರವರಿಗೆ ಏರ್ಪಡಿಸಿದ ಸರಳ ಸನ್ಮಾನ ಕಾರ್ಯಕ್ರಮದಲ್ಲಿ ಭುವನೇಶ್ವರಿ ವಿಗ್ರಹಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ ಸುಮರ್ಣ ಕರ್ನಾಟಕ ಸಂಭ್ರಮದಲ್ಲಿ ಚಾಮರಾಜನಗರ ಜಿಲ್ಲಾ

ಆಡಳಿತ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಕೆಲವರನ್ನು ಸನ್ಮಾನಿಸಿದೆ ಚಾಮರಾಜನಗರ ಜಿಲ್ಲೆ, ಕೇಂದ್ರದಲ್ಲಿ ಕನ್ನಡ ಪರ ಸಂಘಟನೆಗಳು ರೈತ ಸಂಘಟನೆಗಳು ದಲಿತ ಸಂಘಟನೆಗಳು ಕಡಗಣೆ ಮಾಡಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರೈತ ಹೋರಾಟಗಾರ ಶಿವ ಸ್ವಾಮಿ ತ್ರೀನಿವಾಸ ಗೌಡ ರವರಿಗೆ ಸನ್ಮಾನ ಮಾಡಿ ಮಾತನಾಡಿದವರು ಸನ್ಮಾನಕ್ಕೆ ಅರ್ಜಿ ಹಾಕುವ ಅವಶ್ಯಕತೆ ಇಲ್ಲ, ಅವರ ಸಮಾಜ ಸೇವೆ ಗುರುತಿಸಿ ಮಾಡೋದು ಅವರ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.



ಕನ್ನಡ ಇತಿಹಾಸ ಪರಂಪರೆ ಹೆಗ್ಗಳಿಕೆಯ ಚೆಲುವ ನಾಡು



ನಾಗಮಂಗಲ: ಕರನಾಡು ಕನ್ನಡ ಇತಿಹಾಸ ಪರಂಪರೆಯ ಭಾವೈಕ್ಯತೆಯ ಚೆಲುವ ಕನ್ನಡ ನಾಡು ಎಂದು ತಾಲೂಕು ದಂಪಾಧಿಕಾರಿಗಳಾದ ಆದರ್ಶ ತಿಳಿಸಿದರು. ನಾಗಮಂಗಲದ ಸೌಮ್ಯಕೇಶವ ದೇವಾಲಯದ ಆವರಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರದ್ರಜ್ಞ ಹಾಗೂ ಕನ್ನಡ ದೃಶ್ಯರೋಹಣ ಮಾಡಿ ಮಾತನಾಡಿದರು.

ಕನ್ನಡ ಎಂದರೆ ಮೈ ರೋಮಾಂಚನಗೊಳ್ಳುತ್ತದೆ, ಕನ್ನಡಕ್ಕಾಗಿ ಹಗಲಿರುಳು ಶ್ರಮಿಸಿದ ನಮ್ಮ ಕನ್ನಡ ಕವಿ ಲೇಖಕರ ಹೋರಾಟದ ಫಲವಾಗಿ 1956 ರಲ್ಲಿ ಮೈಸೂರು ರಾಜ್ಯ ಉದಯವಾಯಿತು. ನಂತರ ಕರ್ನಾಟಕ ವಲಯ ಹೆಸರು ಪಡೆಯಿತು. ಕನ್ನಡ ನಾಡು ನುಡಿಯನ್ನು ನಾವೆಲ್ಲರೂ ಕಡ್ಡಾಯವಾಗಿ ಬಳಸಬೇಕು, ಕನ್ನಡದಲ್ಲೇ ಮಾತನಾಡಬೇಕು .ಕನ್ನಡವನ್ನು ನಾವು ಕಡ್ಡಾಯವಾಗಿ ಕಲಿಯಬೇಕು ,ಜೊತೆಗೆ ಇತರ ಭಾಷೆಗಳನ್ನು ಸಹ ನಾವು ಕಲಿಯುವುದರ ಮೂಲಕ ವಿಶ್ವದಲ್ಲೆಡೆ ನಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಹೆಗ್ಗಳಿಕೆಗಳಿಸುವ ಮಾನವರಾಗಬೇಕು .

ಈ ಕನ್ನಡ ನಾಡಿನ ಸರ್ವರಂಗದ ಅಭಿವೃದ್ಧಿಯಲ್ಲಿ ನಾಗಮಂಗಲದ ಹೆರಗಿನವರನ್ನು ಎಚ್ಎಲ್ ನಾಗಗೌಡರು ಜನಪದ ಲೋಕದ ಮೂಲಕ ಪ್ರಸಿದ್ಧರಾದರೆ, ಕನ್ನಡದ ಕಣ್ಣು

ಬಿ ಎಂ ಶ್ರೀಕಂಠಯ್ಯನವರು ಕನ್ನಡದ ಏಳಿಗೆಗೆ ಶ್ರಮಿಸಿದರು. ಕನ್ನಡಕ್ಕಾಗಿ ದುಡಿದ ಹಲವಾರು ಮಹನೀಯರು ನಾಗಮಂಗಲ ತಾಲೂಕಿನವರಿದ್ದಾರೆ . ಕನ್ನಡ ನಾಡ ಕಟ್ಟಿ ಬೆಳೆಸಿದ ಅವರ ಕೀರ್ತಿಗಳನ್ನು ನಾವು ಉಳಿಸಿ ಬೆಳೆಸೋಣ. ನಿಮ್ಮಗಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಂಕೆಗಳು ತಿಳಿಸಿದರು .

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಿದಂತಹ ಪತ್ರಕರ್ತ ಗದ್ದುಬನಹಳ್ಳಿ ದೇವರಾಜು. ರಂಗ ಕಲಾವಿದ ಕೆ.ಪಿ, ರಾಮಕೃಷ್ಣ ಚೋಳೇನಹಳ್ಳಿ, ಸಾಹಿತ್ಯ ಹೆರಗಿನಹಳ್ಳಿ ದಿನೇಶ್ ಹಾಗೂ ಏಳು ಜನ ಸಾಧಕರಿಗೆ ಸನ್ಮಾನಿಸಲಾಯಿತು. ಶಾಲಾ ಮಕ್ಕಳುಗಳಿಂದ ಕನ್ನಡ ಕುರಿತಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಎಲ್ಲರಿಗೂ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭಾ ಅಧ್ಯಕ್ಷರು ವಹಿಸಿದ್ದರು, ಉಪಾಧ್ಯಕ್ಷರು, ಸ್ವಾಮಿ ಸಮಿತಿಯ ಅಧ್ಯಕ್ಷರು, ಸದಸ್ಯರುಗಳು ಉಪಸ್ಥಿತರಿದ್ದು ತಾಲೂಕು ಪಂಚಾಯಿತಿ ಸರ್ತಿಕ್ ಕುಮಾರ್ ರವರು ಭಾಗವಹಿಸಿದ್ದು ,ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಕಾಧಿಕಾರಿಗಳು ಎಲ್ಲರನ್ನೂ ಸ್ವಾಗತಿಸಿದರು. ನಾಗಮಂಗಲ ತಾಲೂಕು ಪಂಚಾಯಿತಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಕನ್ನಡವನ್ನು ಉಳಿಸಿ ಬೆಳೆಸೋಣ

ಚಿತ್ರದುರ್ಗ: ಕನ್ನಡವನ್ನು ಉಳಿಸಿ, ಬಳಸಿ, ಉಳಿಸಿಕೊಳ್ಳುವುದು ಕನ್ನಡಿಗರ ಜವಾಬ್ದಾರಿಯಾಗಿದೆ, ಅನ್ಯ ರಾಜ್ಯದವರು ನಮ್ಮನ್ನು ತೀಕ್ಷ್ಣ ದೃಷ್ಟಿಯಿಂದ ನೋಡುತ್ತಿದ್ದು, ಕನ್ನಡಿಗರಿಗೆ ಕನ್ನಡದ ಬಗ್ಗೆ ಅಭಿಮಾನವಿಲ್ಲದಿದ್ದರೆ ನಾವಂತೂ ಅವರಿಗೆ ಸಹಾಯ ಮಾಡಬಲ್ಲೆವು ಎಂಬ ಭಾವನೆಯನ್ನು ಹೊಂದುತ್ತಿದ್ದಾರೆ. ಕನ್ನಡಿಗರು ಗೌರವದಿಂದ, ಹೆಮ್ಮೆಯಿಂದ, ಎಲ್ಲೇ ಇರಲಿ, ಎಂತಾದರೂ ಇರಲಿ, ಹೇಗೆ ಇರಲಿ, ಕನ್ನಡಿಗ ಎಂಬ ಕನ್ನಡವನ್ನು ಮಾತನಾಡಿ, ಆದರೆ ಗೌರವವನ್ನು ಹೆಚ್ಚಿಸಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ಹಾಗೂ ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ.ಎಚ್ ಕೆ ಎಸ್ ಸ್ವಾಮಿಯವರು ಕನ್ನಡಿಗರನ್ನು ವಿನಂತಿಸಿಕೊಂಡಿದ್ದಾರೆ.

ಭಾರತದಲ್ಲಿ ರಾಷ್ಟ್ರದಲ್ಲಿ ಹಲವಾರು ಭಾಷೆಗಳಿದ್ದರೂ ಸಹ, ಕನ್ನಡಕ್ಕೆ ಅತಿ ಹೆಚ್ಚಿನ ಪ್ರಾಧಾನ್ಯತೆ ಮತ್ತು ಇತಿಹಾಸವಿದೆ. ಇದರಲ್ಲಿರುವ ಆಕರ್ಷಣೆಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿಗೊಳಿಸಲಾಗಿದೆ, ನಮ್ಮ ಎಲ್ಲಾ ಚಿಂತನೆಗಳನ್ನು, ನಮ್ಮ ಭಾಷೆಯ ಮುಖಾಂತರ ಹಂಚಿಕೊಳ್ಳುವಷ್ಟು ಶಕ್ತಿಶಾಲಿಯಾಗಿದೆ. ಯಾವುದೇ ರಂಗದಲ್ಲಾದರೂ ಸಹ ಕನ್ನಡದ ಬಳಕೆಯನ್ನು ಉಪಯೋಗಿಸಿಕೊಂಡು, ನಾವು ನಮ್ಮ ಅನ್ಯ ಸಂಪಾದನೆಯನ್ನು ಮಾಡಿಕೊಳ್ಳಬಹುದು. ಭಾಷೆಯ ಗುಲಾಮಗಿರಿ ಯಿಂದ ನಾವು ಕನ್ನಡವನ್ನು ತಿರಸ್ಕಾರ ಮಾಡಿದ್ದೇವೆ. ನಮ್ಮ ಮಕ್ಕಳನ್ನು ನಾವು ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಸೇರಿಸಿ, ಕನ್ನಡವನ್ನು ನಾವೇ ಕೈಯಾರೆ ನಾಶ ಮಾಡಿಕೊಳ್ಳುತ್ತಿದ್ದೇವೆ. ಮುಂದಿನ ಜನಾಂಗ ಇದಕ್ಕಾಗಿ ಹಿರಿಯರನ್ನು ಶಪಿಸುವ ಸಂದರ್ಭಗಳು ಹೆಚ್ಚಾಗುತ್ತವೆ ಎಂದರು.

ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಾ ಬರುತ್ತಿದ್ದು, ಕನ್ನಡದಲ್ಲಿ ನಾವು ಅನ್ಯ ಸಂಪಾದನೆ ಮಾಡಿಕೊಳ್ಳಲಾರವು ಎಂಬ ಭಾವನೆಯನ್ನು ಮಕ್ಕಳಲ್ಲಿ ಬಿತ್ತುತ್ತಿದ್ದೇವೆ, ಮಾತೃಭಾಷೆಯಲ್ಲಿರುವ ಶಕ್ತಿ, ಸೃಜನಾತ್ಮಕ ಬೆಳವಣಿಗೆಗಳಿಗೆ, ಮಾತೃಭಾಷೆಯನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳಬೇಕು.

ಯಾವುದೇ ದೇಶ ತನ್ನ ಮಾತೃಭಾಷೆಗಳನ್ನು ಕಳೆದುಕೊಂಡರೆ, ತನ್ನ ಆಸ್ತಿತ್ವವನ್ನೇ ಕಳೆದುಕೊಂಡಂತೆ. ಹಾಗಾಗಿ ಭಾರತ ಅನ್ಯ ಭಾಷೆಗಳನ್ನು ಉಳಿಸಿ ಬೆಳೆಸಿಕೊಳ್ಳುವಂತಹ ಸಂಸ್ಕಾರವನ್ನು ಹೊಂದಬೇಕಾಗಿದೆ. ಪಾತ್ರಿಮಾತೃ ಭಾಷೆಗಳನ್ನು ಕಲಿಯಲು ಭಾರತೀಯರು ಕನಿಷ್ಠವಕ್ಕೆ 14 ವರ್ಷಗಳಷ್ಟು ಸಮಯವನ್ನು ಬಂಡವಾಳವಾಗಿ ತೊಡಗಿಸುತ್ತಾರೆ, ಅದೇ 14



ವರ್ಷಗಳನ್ನು ಉಳಿಸಿಕೊಂಡರೆ ನಮ್ಮ ಅಭಿವೃದ್ಧಿ, ಚೈತನ್ಯ, ಸಮೃದ್ಧಿ ಲೆಕ್ಕ ಮಾಡಲಾರದಷ್ಟು ನಷ್ಟವಾಗಿ ಪರಿಣಮಿಸಿದೆ. ಪಾಲಿಮಂಟಿನಲ್ಲಿ ಆಗುವ ಭಾಷಣಗಳು ಇಂಗ್ಲೀಷ್ ನಲ್ಲಾಗಾಗ ಜನಸಾಮಾನ್ಯರಿಗೆ ಅಲ್ಲಿ ನಡೆಯುತ್ತಿರುವ ಕಲಾವರ್ಗ ಬಗ್ಗೆ ಅರಿವೇ ಮಾಡುವುದಿಲ್ಲ, ಮಕ್ಕಳು ಮನೆಯಲ್ಲಿ ವೈದ್ಯಕೀಯ, ಇಂಜಿನಿಯರಿಂಗ್, ಫಾರ್ಮಸಿ, ಸರ್ವೆಗ್, ಕಂಪ್ಯೂಟರ್ ಸೈನ್ಸ್ ಗಳನ್ನು ಓದಿದ್ದರು ಸಹ, ಆ ಜ್ಞಾನ ಇನ್ನೂ ತಂದೆ-ತಾಯಿಗಳಿಗೆ, ನೆಂಟರು, ಕುಟುಂಬದ ಸದಸ್ಯರಿಗೆ ತಲುಪುತ್ತಿಲ್ಲ, ಕಾರಣ ಶಿಕ್ಷಣದಲ್ಲಿ ಪಾತ್ರಿಮಾತೃ ಭಾಷೆ ಬಳಸುತ್ತಿರುವುದರ ದುಷ್ಪರಿಣಾಮವಿದೆ.

ಮಕ್ಕಳು ಕಲಿಯುವ ಭಾಷೆ ಮತ್ತು ಮನೆಯವರಿಗೆ ತಿಳಿಯುವ ಭಾಷೆ ಒಂದೇ ಆಗಿದ್ದರೆ ಮಾತ್ರ, ಮನೆಯವರಿಗೂ ಸಹ ಕಲಿಕೆ ತಲುಪುತ್ತದೆ, ಮಾತೃಭಾಷೆ ಬಳಕೆ ಮಾಡುವುದರ ಬಗ್ಗೆ ಜನರಲ್ಲಿ ಈಗಲೂ ಸಹ ಕೀಳರಿಮೆ ಇದ್ದು, ಅದನ್ನು ನಿವಾರಿಸುವ ಪ್ರಯತ್ನಗಳು ಹೆಚ್ಚಾಗಬೇಕು ಎಂದರು.

ಕನ್ನಡ ಶಾಲೆಗಳನ್ನು ಹೆಚ್ಚು ಬಲಪಡಿಸಬೇಕು, ಮಕ್ಕಳನ್ನು ಸರ್ಕಾರಿ ಕಲಸಕ್ಕ ಕಳಿಸುವುದಕ್ಕಿಂತ ಮುಂತೆ, ಸರ್ಕಾರಿ ಶಾಲೆಗಳಿಗೆ ಕಲಿಯಲು ಕಳಿಸಬೇಕು, ನಾವು

ನಮ್ಮ ಸ್ವಾರ್ಥವನ್ನು ತ್ಯಾಗ ಮಾಡಿ, ನಮ್ಮ ಭಾಷೆಗಳನ್ನು ಉಳಿಸಿಕೊಳ್ಳಬೇಕು. ಯಾವುದೇ ರಾಷ್ಟ್ರದ ಭಾಷೆ ಕಲಿಕರೂ ಸಹ, ನಮ್ಮ ಭಾಷೆಗೆ ಅದ್ವೈತ ನೀಡುವುದನ್ನು ನಿಲ್ಲಿಸಬಾರದು. ಪ್ರಪಂಚದಲ್ಲಿರುವ ಎಲ್ಲಾ ಭಾಷಾ ಪುಸ್ತಕಗಳನ್ನು ನಮ್ಮ ಭಾಷೆಗೆ ತರ್ಜಿಮೆ ಮಾಡಬೇಕು. ಎಲ್ಲವೂ, ಪ್ರಪಂಚದಲ್ಲಿರುವ ಜ್ಞಾನವೆಲ್ಲ ನಮ್ಮ ಭಾಷೆಯಲ್ಲಿ ದೊರಕುವಂತೆ ಮಾಡಬೇಕು. ಜನರು ಸುಲಭವಾಗಿ, ಕಡಿಮೆ ಸಮಯದಲ್ಲಿ ಪ್ರಪಂಚದ ಜ್ಞಾನವನ್ನು ಅರಿತುಕೊಳ್ಳಲು ಈ ಭಾಷಾಂತರದ ಕೆಲಸವನ್ನು ಹೆಚ್ಚು ತೀವ್ರಗೊಳಿಸಬೇಕು ಎಂದರು.

ಗಾಂಧೀಜಿಯವರ 100 ಪುಸ್ತಕಗಳನ್ನು ನಾವಿನ್ನೂ ಕನ್ನಡಕ್ಕೆ ಭಾಷಾಂತರ ಮಾಡಲಾಗಿಲ್ಲ, ಕೇವಲ 28 ರಿಂದ 30ರವರೆಗೆ ಮಾತ್ರ ಭಾಷಾಂತರ ಮಾಡಿಕೊಂಡಿದ್ದೇವೆ. ಇನ್ನುಳಿದ ಪುಸ್ತಕಗಳನ್ನು ಬೇಗ ನಮ್ಮ ಭಾಷೆಗೆ ಭಾಷಾಂತರ ಮಾಡಿಕೊಂಡು, ಕನ್ನಡವನ್ನು ಉಳಿಸಿ ಬೆಳೆಸಬೇಕಾಗಿದೆ. ಕನ್ನಡಕ್ಕೆ ಭಾಷಾಂತರ ಮಾಡಿ, ಕನ್ನಡಿಗರಲ್ಲಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಯೋಜನೆಗಳನ್ನು ಮಾಡಬೇಕಾಗಿದೆ ಎಂದು ವಿನಂತಿಸಿಕೊಂಡಿದ್ದಾರೆ.

ಮಕ್ಕಳಿಗೆ ಕನ್ನಡದ ಅಂಕಗಳು ಮರತು ಹೋಗಿವೆ, ಕನ್ನಡದಲ್ಲಿ ಸಮಯ ಹೇಳಲು ಬರುತ್ತಿಲ್ಲ, ಕನ್ನಡದಲ್ಲಿ ಹಣ ಏಣಿಸುವುದು ಮರತುಹೋಗಿದೆ, ಹೀಗೆ ನಾವು ಮುಂದಿನ ಜನಾಂಗವನ್ನು ಕನ್ನಡ ರಾಜ್ಯಕ್ಕೆ ಆಪರಿಚಿತರನ್ನಾಗಿ ಮಾಡುತ್ತಿದ್ದೇವೆ. ಇದ್ದಲ್ಲಿ ಜವಾಬ್ದಾರಿಯನ್ನು ಪೋಷಕರು ಮತ್ತು ಸಮಾಜದವರು ಹೊರಬೇಕಾಗುತ್ತದೆ ಎಂದರು.

ತಳವಾಯಿ ಗಟ್ಟಿಗೊಳಿಸಿ ಕಟ್ಟಡ ಕಟ್ಟು ಎಂಬ ಗಾದೆಯಂತೆ, ನಮ್ಮ ಭಾಷಾ ಗುಲಾಮಗಿರಿ ಸ್ವತಂತ್ರ ಬಂದರೂ ಸಹ ಇನ್ನೂ ತೊಲಗಿಲ್ಲ, ಹಾಗಾಗಿ ನಾವು ಮತ್ತೊಮ್ಮೆ ಭಾಷಾ ಗುಲಾಮಗಿರಿಯ ವಿರುದ್ಧ ಸ್ವತಂತ್ರ ಸಂಗ್ರಾಮವನ್ನು ಹುಟ್ಟು ಹಾಕಬೇಕಾಗಿದೆ, ಇಂಗ್ಲೀಷ್ ಒಂದು ಭಾಷೆಯಾಗಿ ಕಲಿಯಲು, ಆದರೆ ಎಲ್ಲ ವಿಷಯಗಳನ್ನು, ಮಾಧ್ಯಮವನ್ನು ಕನ್ನಡದಲ್ಲಿ ಇಟ್ಟುಕೊಳ್ಳಿ ಎಂದು ಬಹಳಷ್ಟು ಭಾಷೆ ಶಿಕ್ಷರು ಹೇಳಿ ಹೋಗಿದ್ದಾರೆ. ಆದರೆ ನಾವು ಯಾವುದನ್ನು ಕವಿಗ ಹಾಕಿಕೊಳ್ಳದೆ ಮೌಢ್ಯತೆಯಿಂದ ಮಾಧ್ಯಮವನ್ನೆಲ್ಲ ಇಂಗ್ಲೀಷ್ ಮಾಯ ಮಾಡಿಕೊಂಡು, ಕನ್ನಡವನ್ನು ತಿರಸ್ಕಾರ ಮಾಡಿದ್ದೇವೆ. ಇದಕ್ಕಾಗಿ ನಾವು ಮುಂದೆ ಬಹುದೊಡ್ಡ ಪಶ್ಚಾತ್ತಾಪವನ್ನು ಪಡಬೇಕಾಗುತ್ತದೆ. ನಮ್ಮ ಮಕ್ಕಳನ್ನು ನಮ್ಮ ನೆಲದಿಂದಲೇ ಕಳೆದುಕೊಳ್ಳುವ ಸಂಭವವಿದೆ ಎಂದು ಪತ್ರಿಕಾ ಪ್ರಕಟಣೆ ಸಮಾಖಾಂತರ ವಿನಂತಿಸಿಕೊಂಡಿದ್ದಾರೆ.

ದೊಡಗಾಜನೂರಿಗೆ ಆಗಮಿಸಿದ ನಟಿ ಡೌ. ಶಿವರಾಜ್ ಕುಮಾರ್

ಚಾಮರಾಜನಗರ: ದೀಪಾವಳಿ ಸದಗರ ಹಿನ್ನೆಲೆ ಕನ್ನಡ ಮರನಟಿ ಡಾ.ರಾಜ್ ಕುಮಾರ್ ಜನ್ಮಭೂಮಿಯಾದ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ಸಮೀಪ ಇರುವ ದೊಡ್ಡಗಾಜನೂರಿಗೆ ನಟಿ ಡಾ. ಶಿವರಾಜ್ ಕುಮಾರ್ ತಮ್ಮ ಪತ್ನಿ ಗೀತಾ ಅವರೊಟ್ಟಿಗೆ ಭೇಟಿ ಕೊಟ್ಟರು. ತಮಿಳುನಾಡಿನ ತಾಳವಾಡಿ ತಾಲ್ಲೂಕಿನ ದೊಡ್ಡಗಾಜನೂರಿನಲ್ಲಿರುವ ಮನೆಗೆ ಭೇಟಿ ಕೊಟ್ಟ ಶಿವರಾಜ್ ದಂಪತಿ ಡಾ.ರಾಜ್ ಕುಮಾರ್ ಸಹೋದರಿಯಾದ ಕೋದರಕ್ಕೆ ನಾಗಮ್ಮ ಅವರ ಅಶೀರ್ವಾದ ಪಡೆದರು. ಡಾ. ಶಿವರಾಜ್ ಕುಮಾರ್ ರವರನ್ನು ಕಂಡ ನಾಗಮ್ಮ ಅಪ್ಪಿ ಅಶೀರ್ವಾದ ಮಾಡಿದರು. ಆತ್ಮಾವೃ ಮಟ್ಟದ ಹಳೇ ಮನೆ, ಮಂಟೇಸ್ವಾಮಿ ದೇಗುಲ ಸೇರಿದಂತೆ ಊರನ್ನು ಸುತ್ತಾಡಿದ ಡಾ. ಶಿವರಾಜ್ ಕುಮಾರ್ ಕರೋಕೆ ಸಂಸ್ಥೆಯು ಒದಗಿಸುತ್ತದೆ ಎಂದು ಸಂಸ್ಥೆಯ ನಿರ್ದೇಶಕ ಸುರೇಶ್ ಬಾಬು ತಿಳಿಸಿದರು. ಪಟ್ಟಣದ ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇದೇ ತಿಂಗಳ 17 ರ ಭಾನುವಾರದಂದು ಮದ್ಯಾಹ್ನ 3:30 ಕ್ಕೆ ಪಟ್ಟಣದ ಡಿ. ದೇವರಾಜು ಅರಸು ಕಲಾ ಭವನದಲ್ಲಿ ಕುಹೂ ಕುಹೂ ಮೈಸೂರು ಕೋಗಿಲೆ ಡಾ. ಪುನೀತ್ ರಾಜಕುಮಾರ್ ಅವಾರ್ಡ್ ಶೀರ್ಷಿಕೆ ಅಡಿಯಲ್ಲಿ ಸ್ಥಳೀಯ ಶಾಸಕರು ಹಾಗೂ ಸನ್ಮಾನ್ಯ ಸಚಿವರಾದ ಶ್ರೀ ಕೆ.ವೆಂಕಟೇಶ್ ರವರ ಮಾರ್ಗದರ್ಶನ, ಸ್ಥಳೀಯ ಸಮಾಜ ಸೇವಕರು ಹಾಗೂ ಉದ್ಯಮಿಗಳ ಸಹಕಾರದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಒಂದು ಗಾಯನ ಕರೋಕೆ ಸ್ಪರ್ಧೆಯನ್ನು ತಾಲೂಕಿನ ಎಲ್ಲಾ ಯುವಕ ಯುವತಿಯರು ಸದ್ಯಕ್ಕೆ ಮಾಡಿಕೊಂಡು ತಮ್ಮಲ್ಲಿ ಆಡಗಿರುವ ಪ್ರತಿಭೆಯನ್ನು ಹೊರಹಾಕಲು ಉತ್ತಮ ವೇದಿಕೆಯನ್ನು ನಮ್ಮ ಸಂಸ್ಥೆ ಕಲ್ಪಿಸಿಕೊಡಲಿದ್ದು, ನಮ್ಮ ಸಂಸ್ಥೆಯು ಸುಮಾರು 25 ವರ್ಷಗಳ ಹಿಂದೆ ಪ್ರಥಮವಾಗಿ ಕರೋಕೆಯನ್ನು ಗ್ರಾಮೀಣ, ನಗರ, ಹಳ್ಳಿಯ ಗಾಯನ ಕಲಿಕಾಸಕ್ತಿಗರಿ ಕ್ವಾಸಿಟ್ ಸಿಡಿ ಮುಖಾಂತರ ಪ್ರವರ್ಧಮಾನಕ್ಕೆ ತರುವ ಮೂಲಕ ಕರ್ನಾಟಕದಾದ್ಯಂತ ಕುಹೂ ಕುಹೂ ಕರೋಕೆ ಗಾಯನ ಸ್ಪರ್ಧೆ ಏರ್ಪಡಿಸಿ ಸುಪ್ರ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸುತ್ತಿದೆ ಎಂದು ತಿಳಿಸಿದರು. ಗಾಯನಕ್ಕೆ ಭಾಗವಹಿಸುವ ಸ್ವರಾರ್ಥಿಗಳಿಗೆ ಕರೋಕೆ ಕಿಟ್ ನೀಡಲಾಗುವುದು ಹೆಚ್ಚಿನ ಮಾಹಿತಿಗಾಗಿ ನಮ್ಮ ಮೊಬೈಲ್ ನಂಬರ್ 9448436188 ಸಂಪರ್ಕಿಸುವಂತೆ ತಿಳಿಸಿದರು.



ಗಾಯನ ಪ್ರತಿಭಾ ಶೋಧನೆಗೆ ಸುವರ್ಣಾವಕಾಶ: ಕುಹೂ ಕುಹೂ ಸುರೇಶ್ ಬಾಬು

ಪಿರಿಯಾಪಟ್ಟಣ: ಗ್ರಾಮೀಣ ಭಾಗದ ಯುವಕ ಯುವತಿಯರಲ್ಲಿ ಆಡಗಿರುವ ಗಾಯನ ಸೂಪ್ರ ಪ್ರತಿಭೆಯ ಅನಾವರಣಕ್ಕೆ ಉತ್ತಮ ವೇದಿಕೆಯನ್ನು ಕರ್ನಾಟಕ ಕುಹೂ ಕುಹೂ ಕರೋಕೆ ಸಂಸ್ಥೆಯು ಒದಗಿಸುತ್ತದೆ ಎಂದು ಸಂಸ್ಥೆಯ ನಿರ್ದೇಶಕ ಸುರೇಶ್ ಬಾಬು ತಿಳಿಸಿದರು. ಪಟ್ಟಣದ ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇದೇ ತಿಂಗಳ 17 ರ ಭಾನುವಾರದಂದು ಮದ್ಯಾಹ್ನ 3:30 ಕ್ಕೆ ಪಟ್ಟಣದ ಡಿ. ದೇವರಾಜು ಅರಸು ಕಲಾ ಭವನದಲ್ಲಿ ಕುಹೂ ಕುಹೂ ಮೈಸೂರು ಕೋಗಿಲೆ ಡಾ. ಪುನೀತ್ ರಾಜಕುಮಾರ್ ಅವಾರ್ಡ್ ಶೀರ್ಷಿಕೆ ಅಡಿಯಲ್ಲಿ ಸ್ಥಳೀಯ ಶಾಸಕರು ಹಾಗೂ ಸನ್ಮಾನ್ಯ ಸಚಿವರಾದ ಶ್ರೀ ಕೆ.ವೆಂಕಟೇಶ್ ರವರ ಮಾರ್ಗದರ್ಶನ, ಸ್ಥಳೀಯ ಸಮಾಜ ಸೇವಕರು ಹಾಗೂ ಉದ್ಯಮಿಗಳ ಸಹಕಾರದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಒಂದು ಗಾಯನ ಕರೋಕೆ ಸ್ಪರ್ಧೆಯನ್ನು ತಾಲೂಕಿನ ಎಲ್ಲಾ ಯುವಕ ಯುವತಿಯರು ಸದ್ಯಕ್ಕೆ ಮಾಡಿಕೊಂಡು ತಮ್ಮಲ್ಲಿ ಆಡಗಿರುವ ಪ್ರತಿಭೆಯನ್ನು ಹೊರಹಾಕಲು ಉತ್ತಮ ವೇದಿಕೆಯನ್ನು ನಮ್ಮ ಸಂಸ್ಥೆ ಕಲ್ಪಿಸಿಕೊಡಲಿದ್ದು, ನಮ್ಮ ಸಂಸ್ಥೆಯು ಸುಮಾರು 25 ವರ್ಷಗಳ ಹಿಂದೆ ಪ್ರಥಮವಾಗಿ ಕರೋಕೆಯನ್ನು ಗ್ರಾಮೀಣ, ನಗರ, ಹಳ್ಳಿಯ ಗಾಯನ ಕಲಿಕಾಸಕ್ತಿಗರಿ ಕ್ವಾಸಿಟ್ ಸಿಡಿ ಮುಖಾಂತರ ಪ್ರವರ್ಧಮಾನಕ್ಕೆ ತರುವ ಮೂಲಕ ಕರ್ನಾಟಕದಾದ್ಯಂತ ಕುಹೂ ಕುಹೂ ಕರೋಕೆ ಗಾಯನ ಸ್ಪರ್ಧೆ ಏರ್ಪಡಿಸಿ ಸುಪ್ರ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸುತ್ತಿದೆ ಎಂದು ತಿಳಿಸಿದರು. ಗಾಯನಕ್ಕೆ ಭಾಗವಹಿಸುವ ಸ್ವರಾರ್ಥಿಗಳಿಗೆ ಕರೋಕೆ ಕಿಟ್ ನೀಡಲಾಗುವುದು ಹೆಚ್ಚಿನ ಮಾಹಿತಿಗಾಗಿ ನಮ್ಮ ಮೊಬೈಲ್ ನಂಬರ್ 9448436188 ಸಂಪರ್ಕಿಸುವಂತೆ ತಿಳಿಸಿದರು.

ಗೊಮ್ಮಟಾಪುರಂ ನಲ್ಲಿ ಸಗಣೆ ಎರಚಾಟ

ಚಾಮರಾಜನಗರ: ಕರ್ನಾಟಕ ತಮಿಳುನಾಡು ಗಡಿ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ಸಮೀಪದ ಗೊಮ್ಮಟಾಪುರಂ ನಲ್ಲಿ ಭಾನುವಾರ ಗೊರೆಹಬ್ಬ ಆಚರಿಸಲಾಯಿತು. ಗೊಮ್ಮಟಾಪುರಂ ಗ್ರಾಮಸ್ಥರು ದೀಪಾವಳಿಯ ಮರುದಿನ ಗೊರೆಹಬ್ಬ ಆಚರಣೆ ಮಾಡಿದರು. ಗ್ರಾಮದಲ್ಲಿ ಎಲ್ಲಾ ಕೋಮಿನವರು ಒಗ್ಗಟ್ಟಾಗಿ ಆಚರಿಸುವ ಗೊರೆಹಬ್ಬ ಗ್ರಾಮೀಣ ಸೊಗಡನ್ನು ಆಚರಿಸಿ, ಶಬ್ದಗಳಿಂದ ನಿಂದಿಸುವುದು ಮಾಡಿ. ಮಕ್ಕಳು ಹಿರಿಯರು, ಮಹಿಳೆಯರು ಎನ್ನದೆ ಆತ್ಮಾಚ್ಚ ಶಬ್ದಗಳಿಂದ ನಿಂದಿಸುವ ಗ್ರಾಮಸ್ಥರು, ಭೀರೇಶ್ವರ ದೇವಾಲಯ ಹಿಂಭಾಗ ಇರುವ ಸರಣಿ ರಾಶಿಯ ಮೇಲೆ ಉರುಳಾಡಿ, ಸಗಣೆ ಉಂಡೆಗಳನ್ನು ಪರಸ್ಪರ ಹೊಡೆದಾಡಿಕೊಂಡರು. ಈ ರೀತಿ ಮಾಡಿದರೆ ಚರ್ಮ ಖಾಯಿಲೆ ಬರುವುದಿಲ್ಲವೆಂದು ನಂಬಿಕೆ ಗ್ರಾಮಸ್ಥರದ್ದಾಗಿದೆ. ನಂತರ ಗ್ರಾಮದ ಹೊರವಲಯದಲ್ಲಿರುವ ಕೊಂಡಕಾನರ ಗುಡ್ಡದಲ್ಲಿ ಚಾಡಿಕೋರನ ಪ್ರತಿತಿ ದಹಿಸಿದರು.

ಮಂಜಪ್ಪ ಮಾಸ್ತರ್ ನಿಧನ

ಹುಳಿಯಾರ: ಹುಳಿಯಾರ ಸಮೀಪದ ತಿರುಮಲಾಪುರದ ವ್ಯಾಟಿ.ಕೆ.ಮಂಜುನಾಥ್ (ಟಿಕೆಎಂ ಮಾಸ್ತರ್) (83ವರ್ಷ) ಸ್ವಸ್ಥ ಹೃದಯ ನಿಧನರಾದರು. ಹುಳಿಯಾರಿನ ಎಂಪಿಎಸ್ ಶಾಲೆ ಸೇರಿದಂತೆ ಸಿಗಿಬಾಗಿ, ಗೂಬೆಹಳ್ಳಿ ಹೀಗೆ ಅನೇಕ ಗ್ರಾಮಗಳಲ್ಲಿ ಶಿಕ್ಷಕರಾಗಿ ಇವರು ಕಾರ್ಯ ನಿರ್ವಹಿಸಿದ್ದು, ಕಳೆದ ಒಂದು ತಿಂಗಳ ಹಿಂದೆ ಮನೆಯ ಆಂಗಣದಲ್ಲಿ ಕಾಲು ಜಾರಿ ಬಿದ್ದು ಅಲ್ಲ ಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೃತರು ಶ್ರೀ ಚಿಂಢಿಮೌಳೇಶ್ವರ ಸ್ವಾಮಿ ದೇವಸ್ಥಾನದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಪತ್ನಿ ಸೇರಿದಂತೆ ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿ, ಯರನ್ನು ಕಾಲಿದ್ದು ಶುಕ್ರವಾರ ಮಧ್ಯಾಹ್ನ ತಿರುಮಲಾಪುರದಲ್ಲಿ ಅಂತ್ಯ ಸಂಸ್ಕಾರ ನೆರವೇರಿತು.

ಪಾಲಿಟೆಕ್ನಿಕ್‌ನಲ್ಲಿ ಕನ್ನಡ ರಾಜೋತ್ಸವ

ಚಾಮರಾಜನಗರ: ಚಾಮರಾಜನಗರ ನಂಜನಗೂಡು ರಸ್ತೆಯಲ್ಲಿ ಇರುವ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು.

ಕಾಲೇಜ್ ಪ್ರಾಂಶುಪಾಲರಾದ ಲೋಕೇಶ್. ಹೆಚ್.ಜಿ ಅವರು ಮಾತನಾಡಿ ಕನ್ನಡ ಭಾಷೆಗೆ ಇತಿಹಾಸವಿದೆ. ರಾಷ್ಟ್ರವು ಕುವೆಂಪು, ದಾ.ರಂ.ಬೇಂದ್ರೆ, ಡಾ.ರಾಜಕುಮಾರ್, ಹಾಗೂ ಇನ್ನು ಮುಂತಾದವರ ಕೊಡುಗೆ ಬಹುಷ್ಟಿದೆ, ಪ್ರತಿಯೊಬ್ಬ ವಿದ್ಯಾರ್ಥಿಗಳು ನಮ್ಮ ಭಾಷೆಗಳ ಬಗ್ಗೆ ಗೌರವ ನೀಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಛೇರಿ ಅಧಿಕೃತರಾದ ಜಯಶಂಕರ್, ಉಪನ್ಯಾಸಕರಾದ ಎಂ.ಎಸ್. ಸುರೇಶ್, ನಟರಾಜು, ಪುಟ್ಟಸ್ವಾಮಿ, ಎಂ.ಜಿ.ಬಸವರಾಜು, ಪರಿಮಳ ಹಾಗೂ ಇನ್ನು ಮುಂತಾದವರು ಹಾಜರಿದ್ದರು.



ಸ್ಟೋರ್ಟ್‌ಡಾನ್ಸ್ ಚಾಂಪಿಯನ್‌ಷಿಪ್

ಮೈಸೂರು: ನಗರದ ಕರ್ನಾಟಕ ಸ್ಟೋರ್ಟ್ ಡಾನ್ಸ್ ಅಸೋಸಿಯೇಷನ್ ವತಿಯಿಂದ ಮೈಸೂರು ಜೋನ್ ಸ್ಟೋರ್ಟ್ ಚಾಂಪಿಯನ್‌ಷಿಪ್ ಕಾರ್ಯಕ್ರಮವನ್ನು ಇಂದು (ನ.1) ಕೃಷ್ಣಮೂರ್ತಿಪುರದಲ್ಲಿರುವ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯೂತ್ ಹಾಸ್ಟೆಲ್‌ನ ಉಪಾಧ್ಯಕ್ಷರಾದ ರವಿಕುಮಾರ್ ಹೆಚ್. ಜ್ಯೋತಿ ಬೆಳಗಿಸಿ, ಮಾತನಾಡಿ, ಕಲೆಗಳಿಗೆ ಪ್ರೋತ್ಸಾಹ ನೀಡುವುದು ನಮ್ಮಲ್ಲರ ಕರ್ತವ್ಯ. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಕಲೆ ಆಡಗಿರುತ್ತದೆ. ಅದನ್ನು ಹೊರ ತೆಗೆಯಲು ವೇದಿಕೆಗಳು ತುಂಬಾ ಅವಶ್ಯಕ. ಸ್ಟೋರ್ಟ್‌ಡಾನ್ಸ್ ಕ್ರೀಡೆಯಾಗಿರುವುದು ಮೆಚ್ಚುಗೆಯ ವಿಚಾರ. ಇದನ್ನು ಬೆಳೆಸುವುದು ಇಂದಿನ ಯುವಕರ, ಪೋಷಕರ ಕರ್ತವ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ, ಮಾತನಾಡಿದ ಸ್ಟೋರ್ಟ್‌ಡಾನ್ಸ್ ಫೆಡರೇಷನ್ ಆಫ್ ಇಂಡಿಯಾದ ಚೀಫ್ ಎಕ್ಸ್‌ಕ್ಯೂಟಿವ್ ಆಫೀಸರ್ ರವಿ ಸಿ. ಇಂದಿರು ಇಂದು ಮೈಸೂರು ಮೈಸೂರು ಜೋನ್ ಸ್ಟೋರ್ಟ್‌ಡಾನ್ಸ್ ಚಾಂಪಿಯನ್‌ಷಿಪ್‌ನಲ್ಲಿ 45 ನೈತಿಕಾಂಗಿಗಳು ಭಾಗವಹಿಸಿರುವುದು ಅತ್ಯಂತ ಸಂತೋಷದ ಸಂಗತಿ. ಭಾರತೀಯ ಕಲೆಗಳಲ್ಲಿ ನೃತ್ಯ ಬಹಳ ಆಕರ್ಷಕವಾದುದು.



ಈ ಕ್ರೀಡಾ ನೃತ್ಯವನ್ನು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕಲಿತು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು. ಕಲೆಯನ್ನು ಪ್ರೋತ್ಸಾಹಿಸುವಲ್ಲಿ ಪೋಷಕರು, ನೃತ್ಯ ಶಿಕ್ಷಕರು ಉತ್ತೇಜಿಸಬೇಕೆಂದು ತಿಳಿಸಿದರು.

ವೇದಿಕೆಯಲ್ಲಿ ಗ್ರೀನ್ ಕಿಡ್ಸ್ ನೃತ್ಯಶಾಲೆಯ ಗೌರವ ಅಧ್ಯಕ್ಷರಾದ ಗಿರೀಶ್ ಹಾಗೂ ಮೈಸೂರು ನಗರ ಮತ್ತು ಜಿಲ್ಲೆಯ ವಿವಿಧ ಶಾಲಾ ಕಾಲೇಜಿನ ನೃತ್ಯ ಶಿಕ್ಷಕರು, ನೃತ್ಯ ಪಟುಗಳು, ಪೋಷಕರು ಹಾಜರಿದ್ದರು.

ಚಾಮರಾಜನಗರ ಜಿಲ್ಲೆ ಅಪ್ಪಟ ಕನ್ನಡಿಗರ ಪ್ರದೇಶ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾದ ಸುರೇಶ್ ಎನ್. ಮುಗ್ಗೇದಿ ಅನಿಸಿಕೆ

ಚಾಮರಾಜನಗರ: ಗಡಿಭಾಗವಾದ ಚಾಮರಾಜನಗರ ಜಿಲ್ಲೆ ಅಪ್ಪಟ ಕನ್ನಡಿಗರ ಪ್ರದೇಶವಾಗಿದೆ. ಕನ್ನಡಿಗರಲ್ಲಿ ಸ್ವಾಭಾವಿಕ, ಅಭಿಮಾನ ಭಾಷಾ ಪ್ರೇಮ, ಹಾಗೂ ಚಳುವಳಿ ಪ್ರಭಾವದಿಂದ ಭಾಷೆ ಉಳಿದಿದೆ ಎಂದು ಉಪನ್ಯಾಸಕರು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾದ ಸುರೇಶ್ ಎನ್ ಮುಗ್ಗೇದಿ ತಿಳಿಸಿದರು.

ಅವರು ಗಡಿ ಭಾಗವಾದ ಅಮಚವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡುತ್ತಾ, ಅಮಚವಾಡಿ ,ಬಿಸಿವಾಡಿ ಅರಳಿವಾಡಿ ,ತಾಳವಾಡಿ ಪ್ರದೇಶಗಳು ಅತ್ಯ ಕನ್ನಡಿಗರ ಪ್ರದೇಶವಾಗಿದೆ. ಮೂಲ ಕನ್ನಡ ಶಬ್ದಗಳ ಭಂಡಾರವೇ ಈ ಭಾಗದಲ್ಲಿ ಇದೆ. ಯಾವುದೇ ಭಾಷೆಯ ಪ್ರಭಾವಕ್ಕೂ ಒಳಗಾದ ಮೂಲ ಕನ್ನಡ ಪದಗಳ ಬಳಕೆ ಇಲ್ಲಿನ ವೈಶಿಷ್ಟ್ಯವಾಗಿದೆ . ಕನ್ನಡ ಭಾಷೆ ತಾಯಿ ಭಾಷೆಯಾಗಿದ್ದು ,ಪ್ರದಯದ ಭಾಷೆಯಾಗಿದೆ. 2000ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ, ಸಾಹಿತ್ಯ ,ಸಂಸ್ಕೃತಿ, ಜನಪದ, ಸಂಗೀತ, ನೃತ್ಯ, ಶಿಲ್ಪಕಲೆ, ಗಮಕ ಕಲೆಗಳನ್ನು ಉಳಿಸಿ ಬೆಳೆಸುವ ದಿಕ್ಕಿನಲ್ಲಿ ಪ್ರತಿಯೊಬ್ಬರು ಗಮನಹರಿಸಬೇಕು. ನಾವು ಪ್ರತಿನಿತ್ಯ ಬಳಸುವ ಭಾಷೆ ಕನ್ನಡವಾಗಬೇಕು ಎಂದು ತಿಳಿಸಿದರು.



ಕನ್ನಡ ಕನ್ನಡಿಗ ಕರ್ನಾಟಕ ಭಾವನೆ ನಮ್ಮದಾಗಬೇಕು. ಭಾಷೆಯನ್ನು ಪ್ರೀತಿಸಿ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು. ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಶಿವನಂಜಪ್ಪ ಮಾತನಾಡುತ್ತ ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕನ್ನಡದ ಏಕೀಕರಣಕ್ಕಾಗಿ ದುಡಿದ

ಮಹಾನ್ ವ್ಯಕ್ತಿಗಳನ್ನು ಸ್ಮರಿಸಿಕೊಳ್ಳಬೇಕು, ಕನ್ನಡ ಪ್ರದೇಶಗಳು ಹದುದು ಹಂಚಿ ಹೋಗಿದ್ದಾಗ ಕನ್ನಡಿಗರನ್ನು ಒಂದುಗೂಡಿಸಿದ ಏಕೀಕರಣ ಚಳುವಳಿ ಇತಿಹಾಸ ಅಪಾರವಾಗಿದೆ ಎಂದು. ಉಪನ್ಯಾಸಕರಾದ ಶಿವಸ್ವಾಮಿ, ಬಸವಣ್ಣ ,ರಮೇಶ್, ಶಿವರಾಮ್, ಸುರೇಶ್ ಉಪಸ್ಥಿತರಿದ್ದರು.

ಅಮೆಜಾನ್ ಇಂಡಿಯಾ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ ಪಿಸಿಎಲ್) ಭಾರತದಲ್ಲಿ ದೀರ್ಘಾವಧಿಯ ಸಾರಿಗೆಗಾಗಿ ಕಡಿಮೆ ಇಂಗಾಲ ಇಂಧನಗಳ(ಎಲ್ ಸಿಎಫ್) ಅಭಿವೃದ್ಧಿ ಮತ್ತು ಆಳವಡಿಕೆಗೆ ಇಂದು ತಮ್ಮ ಸಹಭಾಗಿತ್ವ ಘೋಷಿಸಿವೆ. ಈ ಸಹಭಾಗಿತ್ವವು ಸಾರಿಗೆ ವಲಯದಲ್ಲಿ ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡಲು ಮಹತ್ವದ ಹೆಜ್ಜೆಯನ್ನು ಗುರುತಿಸುತ್ತದೆ. 2040ರ ವೇಳೆಗೆ ತನ್ನ ಕಾರ್ಯಾಚರಣೆಗಳಾದ್ಯಂತ ನಿವ್ವಳ-ಶೂನ್ಯ ಇಂಗಾಲ ಗುರಿ ಸಾಧಿಸುವ ಅಮೆಜಾನ್ ಜಾಗತಿಕ ಬದ್ಧತೆಗೆ ಇದು ಹೊಂದಿಕೆಯಾಗುತ್ತದೆ, 2070ರ ವೇಳೆಗೆ ಭಾರತದ ರಾಷ್ಟ್ರೀಯ ನಿವ್ವಳ-ಶೂನ್ಯ ಇಂಗಾಲದ ಗುರಿ ಸಾಧನೆಗೆ ಕೊಡುಗೆ ನೀಡುತ್ತದೆ. ಉರವುಲು ಇಂಧನಗಳಿಗೆ ಹೋಲಿಸಿದರೆ ಇಂಧನಗಳು ಭಾರತದ ಇಂಧನ ಪರಿವರ್ತನೆಗೆ ಪ್ರಮುಖವಾಗಿವೆ, ಅವು ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಚೇತನಗಾಗಿ ಕೊಡುಗೆ ನೀಡಲು ಸಿದ್ಧವಾಗಿವೆ. ಎಚ್ ಪಿಸಿಎಲ್ ನೊಂದಿಗೆ ಅಮೆಜಾನ್ ನ ಈ ಸಹಭಾಗಿತ್ವವು ಇಂಧನ ಪರಿವರ್ತನೆಯ ಬದಲಾವಣೆಯನ್ನು ತಿಳಿವಳಿಕೆ ಪತ್ರ(ಎಂಒಯು)ಕ್ಕೆ ಸಹಿ ಹಾಕುವ ಮೂಲಕ ಸಹಭಾಗಿತ್ವವನ್ನು ಗುರುತಿಸಿವೆ. ಈ ಸಹಭಾಗಿತ್ವದ ಮೂಲಕ, ಅಮೆಜಾನ್

ಕಡಿಮೆ ಇಂಗಾಲದ ಇಂಧನ ಬಳಸಲು ಅಮೆಜಾನ್ ಮತ್ತು ಎಚ್ ಪಿಸಿಎಲ್ ಸಹಭಾಗಿತ್ವವು

ನ ದೀರ್ಘಾವಧಿಯ ಸಾರಿಗೆ ವಾಹನಗಳಲ್ಲಿ ಇಂಧನ ಪರಿಣಿತ್ಯವು ಅಮೆಜಾನ್ ಮತ್ತು ಎಚ್ ಪಿಸಿಎಲ್ ಪ್ರಾಯೋಗಿಕ(ಪೈಲಟ್) ಯೋಜನೆ ನಡೆಸಲಿವೆ. ಖಡಿಮೆ ಇಂಗಾಲ ಇಂಧನಗಳಿಗೆ ಸುಲಭವಾಗಿ ಪ್ರವೇಶಿಸಲು ಇಂಧನ ಕೇಂದ್ರಗಳು ಮತ್ತು ಮೊಬೈಲ್ ಇಂಧನ ತುಂಬುವ ಕೇಂದ್ರಗಳ ಸಾಧ್ಯತೆಗಳನ್ನು ಅನ್ವೇಷಿಸುತ್ತವೆ. ಭಾರತದಲ್ಲಿ ಕಡಿಮೆ ಇಂಗಾಲದ ಇಂಧನ ಗುಣಮಟ್ಟ(ಎಲ್ ಸಿಎಫ್ಎಸ್) ಪರಿಮಾಣವನ್ನು ಉತ್ತೇಜಿಸುವ ನೀತಿಗಳನ್ನು ಬೆಂಬಲಿಸಲು ಎರಡೂ ಕಂಪನಿಗಳು ವಿವಿಧ ಸರ್ಕಾರಿ ಸಂಸ್ಥೆಗಳು ಮತ್ತು ಉದ್ಯಮ ರಂಗದ ಚಿಂತಕರ ಚಾವಡಿಯೊಂದಿಗೆ ಇಂಧನಗಳು ಭಾರತದ ಇಂಧನ ಪರಿವರ್ತನೆಗೆ ಪ್ರಮುಖವಾಗಿವೆ, ಅವು ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಚೇತನಗಾಗಿ ಕೊಡುಗೆ ನೀಡಲು ಸಿದ್ಧವಾಗಿವೆ. ಎಚ್ ಪಿಸಿಎಲ್ ನೊಂದಿಗೆ ಅಮೆಜಾನ್ ನ ಈ ಸಹಭಾಗಿತ್ವವು ಇಂಧನ ಪರಿವರ್ತನೆಯ ಬದಲಾವಣೆಯನ್ನು ಸತಕ್ಕಗೊಳಿಸುವತ್ತ ಒಂದು ದಿಟ್ಟ ಹೆಜ್ಜೆಯಾಗಿದೆ, ಇದರಿಂದ ನಮಗೆ ಸಂತಸ ತಂದಿದೆ.

ಫಲೂದ

ಮಾಡುವ ವಿಧಾನ

ಪಾಕ ಶಾಲೆ



ಬೇಕಿರುವ ಸಾಮಗ್ರಿ

1 ಕಪ್ - ಹಾಲು, 2 ಟೇಬಲ್ ಸ್ಪೂನ್ - ಸಕ್ಕರೆ, 1 ಟೇಬಲ್ ಸ್ಪೂನ್ - ಸಬ್ಜಾ ಬೀಜ (1 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ), 2 ಟೇಬಲ್ ಸ್ಪೂನ್ ರೋಸ್ ಚೆಲ್ಲಿ, 1 ಟೇಬಲ್ ಸ್ಪೂನ್ ರೋಸ್ ಸಿರಪ್, ಕಪ್ ಫಲೂದ ಸೇವ್, 2 ಟೇಬಲ್ ಸ್ಪೂನ್ ಐಸ್ ಕ್ರೀಂ.

ಹಾಲನ್ನು ಕುದಿಸಿಕೊಂಡು ತಣ್ಣಗಾದ ಮೇಲೆ ಫ್ರಿಡ್ಜ್‌ನಲ್ಲಿಟ್ಟು ಕೊಲ್ ಮಾಡಿಕೊಳ್ಳಿ. ನಂತರ ಇದಕ್ಕೆ ಸಕ್ಕರೆ ಹಾಕಿ ಕರಗಿಸಿಕೊಳ್ಳಿ. ನಂತರ ಸಬ್ಜಾ ಬೀಜವನ್ನು ಸೋಸಿಕೊಳ್ಳಿ. 1 ಕಪ್ ನೀರನ್ನು ಕುದಿಸಿಕೊಂಡು ಅದಕ್ಕೆ ಫಲೂದ ಸೇವ್ ಅನ್ನು ಹಾಕಿ. ಅದು ಬಂದ ಬಳಿಕ ನೀರನ್ನು ಬಿಸಿದುಕೊಳ್ಳಿ. ನಂತರ 1 ದೊಡ್ಡ ಗ್ಲಾಸ್ ತೆಗೆದುಕೊಂಡು ಅದಕ್ಕೆ ಮೊದಲು ಚೆಲ್ಲಿ ಹಾಕಿ ನಂತರ ಸಬ್ಜಾ ಬೀಜ ಹಾಕಿ ಹಾಗೇ ಫಲೂದ ಸೇವ್, ರೋಸ್ ಸಿರಪ್ ಸೇರಿಸಿ. ಇದಾದ ಬಳಿಕ ಹಾಲು ಹಾಕಿ ಅದರ ಮೇಲೆ ಐಸ್ ಕ್ರೀಂ ಹಾಕಿದರೆ ಫಲೂದ ಸವಿಯಲು ರೆಡಿ.

ಹಾಲು ಯಾವಾಗ ಕುಡಿಯಬೇಕು



ಹಾಲು ಸಂಪೂರ್ಣ ಆಹಾರ. ಮಕ್ಕಳ ಆರೋಗ್ಯಕ್ಕಂತೂ ಇದು ತುಂಬಾನೇ ಒಳ್ಳೆಯದು. ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ. ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಆನೇಕ ರೋಗಗಳಿಂದ ರಕ್ಷಿಸುತ್ತದೆ. ಈ ಕಾರಣದಿಂದಾಗಿ ಪ್ರತಿನಿತ್ಯ ಹಾಲು ಕುಡಿಯುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಕೆಲವರು ಬೆಳಿಗ್ಗೆ ಮನೆಯಿಂದ ಹೊರಡುವ ಮೊದಲು ಹಾಲು ಕುಡಿಯಲು ಇಷ್ಟಪಡುತ್ತಾರೆ. ಇನ್ನು ಕೆಲವರು ರಾತ್ರಿ ಮಲಗುವ ಮೊದಲು ಸೇವಿಸುತ್ತಾರೆ. ಆದ್ರೆ ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದರಿಂದ ಹಲವು ದುಷ್ಪರಿಣಾಮಗಳಿವೆ. ಹಾಲಿನಲ್ಲಿ ಲ್ಯಾಕ್ಟೋಸ್ ಮತ್ತು ಪ್ರೋಟೀನ್ ಅಂಶಗಳಿವೆ. ಹಾಗಾಗಿ ಮಲಗುವ ಮುನ್ನ ಅದನ್ನು ಕುಡಿಯಬಾರದು.

ಇದು ನಿಮ್ಮ ನಿದ್ರೆಯನ್ನು ನಿಧಾನಗೊಳಿಸುತ್ತದೆ, ಕೆಲವೊಮ್ಮೆ ನಿದ್ರಾಹೀನತೆ ಕೂಡ ಉಂಟಾಗಬಹುದು. ರಾತ್ರಿಯ ಸಮಯದಲ್ಲಿ ಯಕೃತ್ತು ದೇಹದಲ್ಲಿ ಡಿಟಾಕ್ಸ್ ಕೆಲಸ ಪ್ರಾರಂಭಿಸುತ್ತದೆ. ಹಾಲು ಡಿಟಾಕ್ಸಿಫಿಕೇಶನ್ ಪ್ರಕ್ರಿಯೆಗೆ ತೊಂದರೆ ಮಾಡುತ್ತದೆ. ರಾತ್ರಿ ಹಾಲು ಕುಡಿಯುವವರಲ್ಲಿ ಲಿವರ್ ನ ಕಾರ್ಯಗಳು ತುಂಬಾ ನಿಧಾನವಾಗುತ್ತವೆ. ರಾತ್ರಿ ಬಿಸಿ ಬಿಸಿ ಹಾಲು ಕುಡಿದ್ರೆ ಸ್ವಲ್ಪ ಮಟ್ಟಿಗೆ ಸೂಕ್ಷ್ಮ, ಆದ್ರೆ ಅಷ್ಟಿ ಅಷ್ಟಿಯೂ ತಣ್ಣಗಿರುವ ಹಾಲು ಕುಡಿಯಲೇ ಬೇಡಿ ಅನ್ನೋದು ತಜ್ಞ ವೈದ್ಯರ ಸಲಹೆ. ರಾತ್ರಿ ಹಾಲು ಸೇವನೆಯಿಂದ ನಿಮ್ಮ ಜೀರ್ಣಕ್ರಿಯೆಗೂ ತೊಂದರೆಯಾಗುತ್ತದೆ. ಅಜೀರ್ಣ ಅಥವಾ ಮಲಬದ್ಧತೆಯದ್ದಲ್ಲ ರಾತ್ರಿ ಹಾಲು ಕುಡಿಯುವುದನ್ನು ನಿಲ್ಲಿಸಿಬಿಡಿ. ರಾತ್ರಿ ಹಾಲು ಕುಡಿಯುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆಯೂ ಇದೆ. ಒಂದು ಲೋಟ ಹಾಲಿನಲ್ಲಿ 120 ಕ್ಯಾಲೋರಿ ಇರುತ್ತದೆ. ರಾತ್ರಿ ನೀವು ಕುಡಿದು ಮಲಗಿಬಿಟ್ಟರೆ ಕ್ಯಾಲೋರಿ ಬರ್ನ್ ಮಾಡಲು ಸಹ ಅವಕಾಶವಿರುವುದಿಲ್ಲ.

ಸೌಂದರ್ಯವರ್ಧಕವಾಗಿ ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆಯನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು ಎಂಬುದು ನಮಗೆ ಗೊತ್ತೇ? ಸಾಸಿವೆ ಎಣ್ಣೆಯಲ್ಲಿ ವಿಟಮಿನ್ ಬಿ, ಎ, ಇ, ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ಇದನ್ನು ಚರ್ಮದ ಸೋಂಕಿಗೆ ಔಷಧಿಯಾಗಿ ಬಳಸಬಹುದು. ಪ್ರತಿ ರಾತ್ರಿ ಮಲಗುವ ಮುನ್ನ ಎರಡು ಚಮಚ ತೆಂಗಿನಣ್ಣೆಗೆ ಎರಡು ಚಮಚ ಸಾಸಿವೆ ಎಣ್ಣೆ ಬೆರೆಸಿ ಮಿಶ್ರಣ ತಯಾರಿಸಿ ಮುಖದ ಮೇಲೆ ಹಚ್ಚಿ 15 ನಿಮಿಷದ ಬಳಿಕ ಫೇಸ್ ವಾಶ್ ನಿಂದ ಮುಖ ತೊಳೆಯಿರಿ. ಇದರಿಂದ ಮುಖ ಹೊಳಪು ಪಡೆಯುವುದನ್ನು ನೀವು ನೋಡಿ. ಸನ್ ಟ್ಯಾನ್ ಕಲೆಗಳಿದ್ದರೆ ಆ ಜಾಗಕ್ಕೆ ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡಿ. ಬಳಿಕ ಹತ್ತಿ ಉಂಡೆಯಿಂದ ಅದನ್ನು ಒರೆಸಿ ತೆಗೆಯಿರಿ, ವಾರದ ಕಾಲ ಇದನ್ನು ಪುನರಾವರ್ತಿತಿಸುವುದರಿಂದ ಕಲೆಗಳು ಮಾಯವಾಗುತ್ತವೆ. ಅರಿಶಿನ, ಕೇಸರಿ, ಶ್ರೀಗಂಧ, ಕಡಲೆಹಿಟ್ಟು ಮತ್ತು ಸಾಸಿವೆ ಕಾಳಿನ ಎಣ್ಣೆ ಬೆರೆಸಿ ಮುಖಕ್ಕೆ ಸ್ಕರ್ಟ್ ಮಾಡುವುದರಿಂದ ಸತ್ತ ಚರ್ಮದ ಕೋಶಗಳು ದೂರವಾಗುತ್ತವೆ ಮಾತ್ರವಲ್ಲ ತ್ವಚೆಯ ಸೋಂಕು ಕೂಡಾ ಕಡಿಮೆಯಾಗುತ್ತದೆ. ಕಡಲೆಹಿಟ್ಟಿಗೆ ಸಾಸಿವೆ ಎಣ್ಣೆ ಲಿಂಬೆರಸ ಮತ್ತು ಮೊಸರು ಬೆರೆಸಿ ದವ್ಗಿನ ಪೇಪರ್ ತಯಾರಿಸಿ. ಮುಖಕ್ಕೆ ಹಚ್ಚಿ 15 ನಿಮಿಷ ಬಳಿಕ ತೊಳೆದುಕೊಂಡರೆ ಮೊಡವೆಗಳೂ ದೂರವಾಗುತ್ತವೆ.

ಬ್ಯಾಟಿ ಟಿಪ್ಸ್



ನಟಿ ಕೀರ್ತಿ ಸುರೇಶಾ ಬಾಯ್‌ಪ್ರೆಂಡ್ ಯಾರು ಗೊತ್ತೇ?




ನೃತ್ಯ ಗಾರ್ತಿ ವಿಜಯಲಕ್ಷ್ಮಿ ಅವರಿಂದ ಮೋಹಿನಿಯಾಟ್ಟಂ ನೃತ್ಯ ಪ್ರದರ್ಶನ



ವಿಜಯಲಕ್ಷ್ಮಿ ಕೇರಳದ ದಕ್ಷಿಣ ಭಾರತದ ಸೌಮ್ಯವಾದ ಶ್ರೇಷ್ಠ ಶೈಲಿಯ ಮೋಹಿನಿಯಾಟ್ಟಂ ನೃತ್ಯವನ್ನು ಪ್ರಸ್ತುತಪಡಿಸಲಿದ್ದಾರೆ. ಕಾರ್ಯಕ್ರಮವು ಸಾಂಪ್ರದಾಯಿಕ ನೃತ್ಯ ಸಂಗ್ರಹವನ್ನು ಒಳಗೊಂಡಿರುತ್ತದೆ, ಜೊತೆಗೆ ಅವರ ನೃತ್ಯವು ಹೊಸತನವನ್ನು ತಮ್ಮ ನೃತ್ಯದಲ್ಲಿ ಆಳವಡಿಸಿಕೊಂಡಿದ್ದಾರೆ. ಈ ಪ್ರದರ್ಶನವು ಮೋಹಿನಿಯಾಟ್ಟಂ ನೃತ್ಯದ ತಾತ್ಪರ್ಯ ಮತ್ತು ತಂತ್ರವನ್ನು ಪ್ರದರ್ಶಿಸುವ ಜೊತೆಗೆ ಆಧುನಿಕ ಕಾಲದ ಪ್ರಸ್ತುತತೆಯನ್ನು ಹಿರಿತನದಿಂದ ಎತ್ತಿಹಿಡಿಯುತ್ತದೆ. ಅವರು ಹೆಣ್ಣಿನ ಮತ್ತು ಅದರ ಅನುರಣನೆ, ವಿಶೇಷವಾಗಿ ಮಹಿಳೆಯರೊಂದಿಗೆ ಅದರ ಮಹತ್ವದ ಸಂಬಂಧವನ್ನು ಸಹ ಒತ್ತಿಹೇಳುತ್ತಾರೆ. ಪ್ರದರ್ಶನದಲ್ಲಿ ಕಲಾವಿದ ಹೀಗಿರುವ ಪ್ರಕಟಣೆಗಳನ್ನು ಇರಿಸುತ್ತಾರೆ ಅಷ್ಟಪದಿ ಆದರ್ಶೀಯ ಕವಿ ಜಯದೇವರ ಗೀತೆ ಗೋವಿಂದಂ ಕೃತಿಯಿಂದ ಒಂದು ಭಾಗ. ಈ ಅಷ್ಟಪದಿಗಳು ಅಥವಾ ಹಾಡುಗಳು, ಕ್ರಿ.ಶ. 14ನೇ ಶತಮಾನದ ಕಾಲದಿಂದಲೂ ಕೇರಳದ ದೇವಾಲಯಗಳಲ್ಲಿ ವಿಶೇಷ ಶೈಲಿಯ ಸೂಪಾನ ಸಂಗೀತದಲ್ಲಿ ಹಾಡಲ್ಪಡುತ್ತಿವೆ. ಇದನ್ನು ಮೊಟ್ಟಮೊದಲು ಮೋಹಿನಿಯಾಟ್ಟಂ ನೃತ್ಯಕೃತರಲ್ಲಿ ವಿಜಯಲಕ್ಷ್ಮಿಯ ಗುರುತಾಯಿಯಾದ ಭಾರತಿ ಶಿವಾಜಿ ಅವರಿಂದ ಕೋರಿಯೋಗ್ರಾಫ್ ಮಾಡಲ್ಪಟ್ಟಿದೆ. ರಾಮಚರಿತಮಾನಸ್ ಮೊದಲ ಬಾರಿಗೆ ಶುಕ್ಲದಾಸರ ರಾಮಚರಿತಮಾನಸ್ ಕೃತಿಯನ್ನು ಮೋಹಿನಿಯಾಟ್ಟಂ ಶೈಲಿಯಲ್ಲಿ ಕೋರಿಯೋಗ್ರಾಫ್ ಮಾಡಲಾಗಿದೆ, ಇದರಿಂದ ಉತ್ತರ ಭಾರತದಲ್ಲಿ ಜನಪ್ರಿಯವಾದ ಪರಂಪರೆಯ ಸಂಗೀತ ಶೈಲಿಯನ್ನು ಒಳಗೊಂಡು ಹಿರಿತನದಿಂದ ಪ್ರಸ್ತುತಪಡಿಸಲಾಗುತ್ತದೆ. ರೇನ್ ಪ್ಯಾತ ಬ್ರಿಟಿಷ್-ಭಾರತೀಯ ಕವಿ ಸುದೀಪ್ ಸೇನ್ ಅವರ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಕವನ ಪುಸ್ತಕ ಏನುಬಿ ನಿಂದ ಸ್ಫೂರ್ತಿ ಪಡೆದ ಖಂಟು ಎಂಬ ತಮ್ಮ ಇಂಡೋ-ಅಮೇರಿಕನ್ ನಿರ್ಮಾಣದ ಅದ್ಭುತ ಭಾಗವನ್ನು ವಿಜಯಲಕ್ಷ್ಮಿ ಪ್ರಸ್ತುತಪಡಿಸುತ್ತಾರೆ. ನಿರ್ಮಾಣವನ್ನು ಏಂ ಮೂಲದ ಕಲಾವಿದ ಮತ್ತು ಚಲನಚಿತ್ರ ನಿರ್ದೇಶಕ ಸಾರಾ ಬೌರ್ ಅವರು ಚಿತ್ರಕಥೆ ಮಾಡಿದ್ದಾರೆ, ಆದರೆ ಸಂಗೀತವನ್ನು ಹಾಲಿವುಡ್ ಪ್ರಖ್ಯಾತ ಎಮ್ಮಿ ಪ್ರಶಸ್ತಿ ಪುರಸ್ಕೃತ ಮತ್ತು ಸಂಯೋಜಕ ಮ್ಯಾಕ್ ಕ್ಲೇಲ್ ಸಂಯೋಜಿಸಿದ್ದಾರೆ. ಈ ನಿರ್ಮಾಣಕ್ಕಾಗಿ ವಿಜಯಲಕ್ಷ್ಮಿ ರವೀಂದ್ರ ಸಂಗೀತವನ್ನೂ ಹಾಡಿದ್ದಾರೆ. ಬಿಯಾಂಡ್ ಗ್ರೇಸ್, ಈ ಭಾಗದಲ್ಲಿ ವಿಜಯಲಕ್ಷ್ಮಿ ಅವರು ಕಲರಪಯಟ್ಟು ಅಂಶಗಳನ್ನು ಸಂಯೋಜಿಸಿದ್ದಾರೆ. ಇದು ಪಾರ್ವತಿಗೆ ಅವಾಹನೆಯಾಗಿ ಪರಿವರ್ತನೆಯಾಗುತ್ತದೆ, ಅಲ್ಲಿ ಸಾಧ್ಯವಾದಂತೆ ಕೇರಳದ ನೃತ್ಯ ಪ್ರಕಾರವಾದ ಕಾಕೊಟ್ಟಿಕ್ಕಿಯ ಅಂಶಗಳು ಕಾಣಿಸಿಕೊಂಡವು. ವಿಜಯಲಕ್ಷ್ಮಿ ಅವರು ಹಾಡಿದ್ದು ಮಾತ್ರವಲ್ಲದೆ ಈ ಶಕ್ತಿಯು ಅನುಕ್ರಮವನ್ನು ನೃತ್ಯ ಸಂಯೋಜನೆ ಮಾಡಿದ್ದಾರೆ. ಸಂಪ್ರದಾಯವನ್ನು ಹೊಸತನದೊಂದಿಗೆ ವಿಲೀನಗೊಳಿಸುವ ಅದರ ಸಾಮರ್ಥ್ಯವನ್ನು ಉದಾಹರಿಸಿದರು. ಪ್ರದರ್ಶನದ ನಂತರ ಸಂಕ್ಷಿಪ್ತ ಪ್ರಶ್ನೋತ್ತರ, ಕಲಾವಿದ, ಕಲಾ ವ್ಯವಸ್ಥಾಪಕ, ಕ್ಯುರೇಟರ್ ಮಾಸೂಮ್ ಪರ್ಮಾನ್ ಅವರು ಸುಮಾರು 10-15 ನಿಮಿಷಗಳ ಕಾಲ

ವಿವರಿಸುತ್ತಾರೆ. ಕಲಾವಿದ ಬಗ್ಗೆ: ವಿಜಯಲಕ್ಷ್ಮಿ ಅವರು ವಿಶ್ವ-ಪ್ರಸಿದ್ಧ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ, ದಕ್ಷಿಣ ಭಾರತದ ಆಕರ್ಷಕವಾದ ಶಾಸ್ತ್ರೀಯ ನೃತ್ಯ ಪ್ರಕಾರವಾದ ಮೋಹಿನಿಯಾಟ್ಟಂನ ಮೆಚ್ಚುಗೆ ಪಡೆದ ಘಾತಕರಾಗಿದ್ದಾರೆ. ಅವರು ನೃತ್ಯ ಸಂಯೋಜಕ, ನಟ, ಸ್ಕೀಟರ್, ಸ್ಟೀವಾದಿ, ಬರಹಗಾರ್ತಿ ಮತ್ತು ಗಾಯಕಿ. ಪೌರಾಣಿಕ ಭಾರತಿ ಶಿವಾಜಿಯ ಮಗಳು ಮತ್ತು ಪ್ರಧಾನ ಶಿಷ್ಯ, ವಿಜಯಲಕ್ಷ್ಮಿ ನಿರಂತರವಾಗಿ ಗುರುತಿಸಿದ ಪ್ರದೇಶವನ್ನು ಅನ್ವೇಷಿಸುವ ಮೂಲಕ ಮತ್ತು ಸಾಂಪ್ರದಾಯಿಕ ಗಡಿಗಳನ್ನು ವಿಸ್ತರಿಸುವ ಮೂಲಕ ಮೋಹಿನಿಯಾಟ್ಟಂ ಅನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. ವಿಜಯಲಕ್ಷ್ಮಿ ಅವರು ವಿಶಿಷ್ಟವಾದ ನವೀನ ನೃತ್ಯ ಸಂಯೋಜನೆಯ ಮೂಲಕ ಭಾರತೀಯ ಮತ್ತು ವಿಶ್ವಾದ್ಯಂತ ಸಂಸ್ಕೃತಿಯನ್ನು ಆಚರಿಸುತ್ತಾರೆ, ಇದು ಅವರ ವೈವಿಧ್ಯಮಯ ನಿರ್ಮಾಣಗಳಲ್ಲಿ ಸ್ಪಷ್ಟವಾಗಿ ಸಾಕ್ಷಿಯಾಗಿದೆ. ಸಂಗೀತ ನಾಟಕ ಅಕಾಡೆಮಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ವಿಜಯಲಕ್ಷ್ಮಿ ಈ ಪ್ರಾಚೀನ ಕಲಾ ಪ್ರಕಾರವನ್ನು ಪುನರುಜ್ಜೀವನಗೊಳಿಸುವುದನ್ನು ಮತ್ತು ವಿಕಸನಗೊಳಿಸುವುದನ್ನು ಮುಂದುವರಿಸಿದ್ದಾರೆ. ಬೋಲ್ಕೊಯ್ ಥಿಯೇಟರ್, ಎಡ್ವಿನ್ ಇಂಟರ್ನ್ಯಾಶನಲ್ ಫೆಸ್ಟಿವಲ್ ಮತ್ತು ಲಿಂಕನ್ ಸೆಂಟರ್ ಸೇರಿದಂತೆ ಭಾರತ ಮತ್ತು ಪ್ರಪಂಚದಾದ್ಯಂತದ ಕೆಲವು ಪ್ರತಿಷ್ಠಿತ ಸ್ಥಳಗಳಲ್ಲಿ ಅವರು ಪ್ರದರ್ಶನ ನೀಡಿದ್ದಾರೆ. ಅವರಿಗೆ 2020 ರಲ್ಲಿ ಗಲಿಬಂ ನಲ್ಲಿ ರೇಡೆಂಟ್ ಸ್ಟಾರ್ ಪ್ರಶಸ್ತಿಯನ್ನು ನೀಡಲಾಯಿತು.




ಜಯಶ್ರೀ.ಬಿ.ಆರ್

ಚಾತ ಜ್ಯೋತಿಷಿ


ದೂರವಾಣಿ-9964739507

www.jyotishyavaastu.com


ರಾಶಿ ಭವಿಷ್ಯ




ಮೇಷ: ಆಪ್ತರಿಂದ ತೊಂದರೆ, ವ್ಯಾಪಾರದಲ್ಲಿ ಅಲ್ಪ ಲಾಭ, ವಾಹನ ಸಂಚಾರದಿಂದ ತೊಂದರೆ.




ವೃಷಭ: ಕೆಲಸ ಕಾರ್ಯಗಳಲ್ಲಿ ವಿಘ್ನ, ಆನಾರೋಗ್ಯ, ಶತ್ರು ಭಾದೆ, ಹೇದ ತೊಂದರೆ.




ಮಿಥುನ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ವಸ್ತು ಖರೀದಿ, ಅಧಿಕ ತಿರುಗಾಟ, ಕೃಷಿಯಲ್ಲಿ ಅಲ್ಪ ಲಾಭ.




ಕಟಕ: ಆಕಸ್ಮಿಕ ಧನ ನಷ್ಟ, ತಿರುಗಾಟ, ಮನಸ್ತಾಪ, ಮಿತ್ರರಿಂದ ಸಹಾಯ.




ಸಿಂಹ: ತೀರ್ಥಕ್ಷೇತ್ರ ದರ್ಶನ, ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ, ಪರಸ್ಪರವಾಸ, ಬಂಧು ಮಿತ್ರರ ಸಮಾಗಮ.




ಕನ್ಯಾ: ಸ್ವಿರಾಸ್ತಿ ಮಾರಾಟ, ಕಾರ್ಯ ಸಾಧನೆಗಾಗಿ ತಿರುಗಾಟ, ಮನಸ್ಸಿನಲ್ಲಿ ಗೊಂದಲ, ಅನ್ಯ ಜನರಲ್ಲಿ ವೈಮನಸ್ಸು.




ತುಲಾ: ಕೆಲಸದಲ್ಲಿ ವಿಘ್ನ, ಕಲಹ ಹಾಗೂ ನಿಷ್ಕಾರ, ಮನಸ್ಸಿನಲ್ಲಿ ಗೊಂದಲ, ಧನವ್ಯಯ.




ವೃಶ್ಚಿಕ: ಕೆಲಸದಲ್ಲಿ ನಷ್ಟ, ಆರ್ಥಿಕ ಪರಿಸ್ಥಿತಿ ಏರುಪೇರು, ವಿದ್ಯೆಯಲ್ಲಿ ಒನ್ನಡೆ, ಅಧಿಕಾರಿಗಳಿಂದ ತೊಂದರೆ.




ಧನಸ್ಸು: ಉದ್ಯೋಗದಲ್ಲಿ ಅಭಿವೃದ್ಧಿ, ಧಾನ ಧರ್ಮದ ಕಾರ್ಯಗಳಲ್ಲಿ ಆಸಕ್ತಿ, ಕುಟುಂಬ ಸೌಖ್ಯ.




ಶತ್ರು ನಾಶ.



ಮಕರ: ದೂರ ಪ್ರಯಾಣ, ತಿರುಗಾಟ, ನೀಚ ಜನರ ಸಹವಾಸ, ಮನಸ್ಸೇತ, ಗೆಳೆಯರಿಂದ ತೊಂದರೆ.




ಕುಂಭ: ಆರೋಗ್ಯದಲ್ಲಿ ಏರುಪೇರು, ವಿದ್ಯೆಯಲ್ಲಿ ಒನ್ನಡೆ, ಕಾರ್ಯ ಬದಲಾವಣೆ, ಮನೋವ್ಯಥೆ.



ಮೀನ: ಆದಾಯಕ್ಕಿಂತ ಖರ್ಚು ಜಾಸ್ತಿ, ಸಲ್ಲದ ಆಪವಾದ, ನಾನಾ ರೀತಿಯ ತೊಂದರೆಗಳು, ವೈಮನಸ್ಸು, ಅಕಾಲ ಭೋಜನ.

ನವಂಬರ್ ಮೊದಲ ಸೋಮವಾರ ಈ ವರ್ಷದ ನವೆಂಬರ್ 4 ರಂದು ವಿಶ್ವ ಕಿತ್ತಳೆ ದಿನವನ್ನು ಬಣ್ಣಿಸಿ. ಈ ದಿನವು ಅನಾರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು, ಪೀಡಿತರಿಗೆ ಬೆಂಬಲವನ್ನು ನೀಡಲು ಮತ್ತು ಅದರ ಅಸ್ತಿತ್ವದ ಬಗ್ಗೆ ಜಗತ್ತಿಗೆ ಶಿಕ್ಷಣ ನೀಡಲು ಸಮರ್ಪಿತವಾಗಿದೆ.



COLOR THE WORLD ORANGE DAY

CRPS / R AWAREN

ನವೆಂಬರ್ 4ರಂದು ವಿಶ್ವ ಕಿತ್ತಳೆ ದಿನವನ್ನು ಆಚರಿಸುವುದು. ಈ ದಿನವು ಅನಾರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು, ಪೀಡಿತರಿಗೆ ಬೆಂಬಲವನ್ನು ನೀಡಲು ಮತ್ತು ಅದರ ಅಸ್ತಿತ್ವದ ಬಗ್ಗೆ ಜಗತ್ತಿಗೆ ಶಿಕ್ಷಣ ನೀಡಲು ಸಮರ್ಪಿತವಾಗಿದೆ. ವಿಶ್ವ ಕಿತ್ತಳೆ ದಿನವನ್ನು ಆಚರಿಸುವುದು. ಈ ದಿನವು ಅನಾರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು, ಪೀಡಿತರಿಗೆ ಬೆಂಬಲವನ್ನು ನೀಡಲು ಮತ್ತು ಅದರ ಅಸ್ತಿತ್ವದ ಬಗ್ಗೆ ಜಗತ್ತಿಗೆ ಶಿಕ್ಷಣ ನೀಡಲು ಸಮರ್ಪಿತವಾಗಿದೆ. ವಿಶ್ವ ಕಿತ್ತಳೆ ದಿನವನ್ನು ಆಚರಿಸುವುದು. ಈ ದಿನವು ಅನಾರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು, ಪೀಡಿತರಿಗೆ ಬೆಂಬಲವನ್ನು ನೀಡಲು ಮತ್ತು ಅದರ ಅಸ್ತಿತ್ವದ ಬಗ್ಗೆ ಜಗತ್ತಿಗೆ ಶಿಕ್ಷಣ ನೀಡಲು ಸಮರ್ಪಿತವಾಗಿದೆ. ವಿಶ್ವ ಕಿತ್ತಳೆ ದಿನವನ್ನು ಆಚರಿಸುವುದು. ಈ ದಿನವು ಅನಾರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು, ಪೀಡಿತರಿಗೆ ಬೆಂಬಲವನ್ನು ನೀಡಲು ಮತ್ತು ಅದರ ಅಸ್ತಿತ್ವದ ಬಗ್ಗೆ ಜಗತ್ತಿಗೆ ಶಿಕ್ಷಣ ನೀಡಲು ಸಮರ್ಪಿತವಾಗಿದೆ.

ದೇಶ-ವಿದೇಶ

ಗೆದ್ದರೆ ಗಾಜಾ ಯುದ್ಧ ಅಂತ್ಯ ಗೊಳಿಸುತ್ತೇನೆ - ಕಮಲಾ ಹ್ಯಾರಿಸ್

ಅಮೆರಿಕ: ಅಮೆರಿಕದ ಅಧ್ಯಕ್ಷೀಯ ಚುನಾವಣೆ ದಿನದಿಂದ ದಿನಕ್ಕೆ ಸಾಕಷ್ಟು ತೀವ್ರಗೊಳ್ಳುತ್ತಿದ್ದು, ಇದೀಗ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಮತ ಒಲೈಕೆಗಾಗಿ ಪ್ರತಿಜ್ಞೆಯೊಂದನ್ನು ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಮುಂಬರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಗೆದ್ದರೆ ಗಾಜಾದಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವುದಾಗಿ ಪ್ರತಿಜ್ಞೆ ಮಾಡಿದರು, ಜೊತೆಗೆ ಒತ್ತಾಯಗಳನ್ನು ಮನೆಗೆ ಕರೆತರುವುದಾಗಿ ಹೇಳಿದರು.

ಗಾಜಾ ಹಾಗೂ ಲೆಬನಾನ್ ನಲ್ಲಿ ಸಾವು ನೋವುಗಳನ್ನು ನೋಡಿದರೆ ಬಹಳ ದುಃಖವಾಗುತ್ತದೆ. ಅಧ್ಯಕ್ಷನಾಗಿ ನನ್ನ ಶಕ್ತಿಗೂ ಮೀರ ಕೆಲಸ ಮಾಡುತ್ತೇನೆ ಎಂದು ಕಮಲಾ ಹ್ಯಾರಿಸ್ ಹೇಳಿದರು. ಜೊತೆಗೆ ಕಡಿಮೆ ಆರೋಗ್ಯ

ವೆಚ್ಚಗಳು, ಸಂತಾನೋತ್ಪತ್ತಿ ಸ್ವಾತಂತ್ರ್ಯವನ್ನು ರಕ್ಷಿಸುವುದಾಗಿ ಆಶ್ವಾಸ ನೀಡಿದ್ದಾರೆ. ನಾಗರಿಕರನ್ನು ರಕ್ಷಿಸಲು ಮತ್ತು ಶಾಶ್ವತ ಸ್ಥಿರತೆಯನ್ನು ಒದಗಿಸಲು ನಾವು ಇಸ್ರೇಲ್ - ಲೆಬನಾನ್ ಗಡಿಯಾದ್ಯಂತ ರಾಜತಾಂತ್ರಿಕ ನಿರ್ಣಯಗಳ ಮೇಲೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಕಮಲಾ ಹ್ಯಾರಿಸ್ ಹೇಳಿದರು ಅಲ್ಲದೇ ಜನರಿಗೆ ಆರೋಗ್ಯ ವೆಚ್ಚ ಕಡಿಮೆ, ಕಾರ್ಮಿಕರು ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ತೆರಿಗೆಗಳನ್ನು ಕಡಿತಗೊಳಿಸಲು ಮತ್ತು ವಸತಿ ಮತ್ತು ಮಕ್ಕಳ ಆರೈಕೆಯನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಸದಾ ದುಡಿಯುತ್ತೇನೆ ಜೊತೆಗೆ ನಿಮಗೆ ಯಾವುದೇ ಅಡ್ಡಿಯಾಗದಂತೆ ನಿಮ್ಮ ಜೀವನವನ್ನು ಉತ್ತಮಗೊಳಿಸಲು ನಾನು ಪ್ರತಿದಿನ ಹೋರಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದರು.

ಹಿಂದೂ ದೇವಾಲಯ, ಭಕ್ತರ ಮೇಲೆ ಖಲಿಸ್ತಾನಿ ದಾಳಿ

ಕೆನಡಾ: ಕೆನಡಾದಲ್ಲಿ ಹಿಂದೂ ಸಭಾ ಮಂದಿರದ ಮೇಲೆ ಖಲಿಸ್ತಾನಿ ದಾಳಿ ನಡೆಸಲಾಗಿದೆ. ಕೆನಡಾದ ಸಂಸದ ಚಂದ್ರ ಆರ್ಯ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಖಲಿಸ್ತಾನಿ ಉಗ್ರಗಾಮಿಗಳು ಬ್ರಾಂಪ್ಟನ್ ಹಿಂದೂ ಸಭಾ ದೇವಾಲಯದ ಆವರಣದಲ್ಲಿ ಖಲಿಸ್ತಾನಿಗಳು ನಡೆಸಿದ ದಾಳಿಯು ಕೆನಡಾದಲ್ಲಿ ಹಿಂದೂ-ಕೆನಡಾದ ಭಕ್ತರ ಮೇಲೆ ದಾಳಿ ಮಾಡುತ್ತಿದ್ದಾರೆ. ಕೆನಡಾದ ಸಂಸದರು ಹಿಂಸಾಚಾರವನ್ನು

ಖಂಡಿಸಿದ್ದಾರೆ, ಖಲಿಸ್ತಾನಿ ಉಗ್ರಗಾಮಿಗಳು ಕೆಂಪು ಗೆರೆ ದಾಟಿದ್ದಾರೆ ಎಂದು ಹೇಳಿದ್ದಾರೆ. ಕೆನಡಾದ ಖಲಿಸ್ತಾನಿ ಉಗ್ರಗಾಮಿಗಳು ಇಂದು ಕೆಂಪು ಗೆರೆಯನ್ನು ದಾಟಿದ್ದಾರೆ. ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾ ದೇವಾಲಯದ ಆವರಣದಲ್ಲಿ ಹಿಂದೂ-ಕೆನಡಾದ ಭಕ್ತರ ಮೇಲೆ ಖಲಿಸ್ತಾನಿಗಳು ನಡೆಸಿದ ದಾಳಿಯು ಕೆನಡಾದಲ್ಲಿ ಖಲಿಸ್ತಾನಿ ಹಿಂಸಾತ್ಮಕ ಉಗ್ರಗಾಮಿತ್ವವು ಎಷ್ಟು ಲಚ್ಚೆಗಟ್ಟಿದ ಎಂಬುದನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.



ಅಪಾಯಕಾರಿ ಹಂತಕ್ಕೆ ಕುಸಿದ ವಾಯು ಗುಣಮಟ್ಟ: ಶಾಲೆಗಳಿಗೆ ರಜೆ



ಇಸ್ರಾಯೇಲ್: ಪಾಕಿಸ್ತಾನದ ಎರಡನೇ ಅತೀ ದೊಡ್ಡ ನಗರವಾದ ಲಾಹೋರ್ ನಲ್ಲಿ ವಾಯುಮಾಲಿನ್ಯ ಮತ್ತಷ್ಟು ಹೆಚ್ಚಿದ್ದು ಏಶ್ವ ಆರೋಗ್ಯ ಸಂಸ್ಥೆ ನಿಗದಿಗೊಳಿಸಿರುವ 'ಸ್ಟೀಕಾರಾಹ್' (ಮಾಲಿನ್ಯ) ಮಿತಿಗಿಂತ 40 ಪಟ್ಟು ಹೆಚ್ಚಿದೆ.

ವಾಯು ಗುಣಮಟ್ಟ ಅಪಾಯಕಾರಿ ಹಂತಕ್ಕೆ ಕುಸಿದ ಕಾರಣ ನಗರದ ಪ್ರಾಥಮಿಕ ಶಾಲೆಗಳಿಗೆ ಒಂದು ವಾರ ರಜೆ ಘೋಷಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಮಾರಣಾಂತಿಕ ಏಎಂ2.5 ಮಾಲಿನ್ಯಕಾರಕಗಳು (ಆರೋಗ್ಯಕ್ಕೆ ಹೆಚ್ಚು ಹಾನಿಯುಂಟು ಮಾಡುವ ಗಾಳಿಯಲ್ಲಿರುವ ಸೂಕ್ಷ್ಮ ಕಣಗಳು) 610ಕ್ಕೆ ತಲುಪಿವೆ. 24 ಗಂಟೆಗಳ ಅವಧಿಯಲ್ಲಿ 15ಕ್ಕಿಂತ ಹೆಚ್ಚು ಏಶ್ವ ಏಕರೆಯಾಗಿದ್ದು ಇದು ಅನಾರೋಗ್ಯಕರ ಎಂದು ಏಶ್ವಸಂಸ್ಥೆ ಪರಿಗಣಿಸಿದೆ. ಮಾಲಿನ್ಯಕಾರಕಗಳ ವ್ಯಾಪ್ತಿಯನ್ನು ಅಳೆಯುವ ವಾಯು ಗುಣಮಟ್ಟದ ಸೂಚ್ಯಂಕವು 1,067ಕ್ಕೆ ತಲುಪಿದೆ. ಇದುವರೆಗೆ ನಾವು 1,000ದ ಮಟ್ಟವನ್ನೂ ತಲುಪಿರಲಿಲ್ಲ. ' ಎಂದು ಲಾಹೋರ್ ನ ಹಿರಿಯ ಪರಿಸರ ಸಂರಕ್ಷಣಾ ಅಧಿಕಾರಿ

ಜಹಾಂಗೀರ್ ಅನ್ವರ್ ಹೇಳಿರುವುದಾಗಿ ಎ ಎಫ್ ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಕಡಿಮೆ ಡಿಜೆಲ್‌ಯು ಡೀಸೆಲ್ ಇಂಜಿನ್‌ಗಳ ಹೊಗೆ ಮತ್ತು ಮುಂಬು, ಕೃಷಿ ತ್ಯಾಜ್ಯಗಳ ಸುಡುವಿಕೆಯಿಂದ ಉಂಟಾದ ದಟ್ಟ ಹೊಗೆಯಿಂದಾಗಿ ಲಾಹೋರ್ ನಲ್ಲಿ ಕೆಲ ದಿನಗಳಿಂದ ವಾಯು ಗುಣಮಟ್ಟ ಹದಗೆಟ್ಟಿದೆ. ವಾಯು ಮಾಲಿನ್ಯ ಗುಣಮಟ್ಟ ಅಪಾಯಕಾರಿ ಸ್ಥಿತಿಗೆ ತಲುಪಿರುವ ದೇಶದ ನಾಲ್ಕು ನಗರಗಳಲ್ಲಿ ಪ್ರಾಂತ್ಯೀಯ ಪರಿಸರ ರಕ್ಷಣಾ ಏಜೆನ್ಸಿ ಹೊಸ ನಿರ್ಬಂಧಗಳನ್ನು ಘೋಷಿಸಿದೆ. ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದ್ದು ಹೆಚ್ಚು ಹೊಗೆ ಕಾರುವ ಡೀಸೆಲ್ ಇಂಜಿನ್‌ಗಳನ್ನು ಹೊಂದಿರುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ರಸ್ತೆ ಬದಿ ಆಹಾರ, ತಿಂಡಿಗಳನ್ನು ಮಾರುವ ವ್ಯಾಪಾರಿಗಳು ರಾತ್ರಿ 8 ಗಂಟೆಯ ನಂತರ ಅಂಗಡಿಗಳನ್ನು ಮುಚ್ಚುವಂತೆ ಸೂಚಿಸಲಾಗಿದ್ದು ಸೋಮವಾರದಿಂದ ಸರಕಾರಿ ಕಚೇರಿಗಳು ಹಾಗೂ ಖಾಸಗಿ ಸಂಸ್ಥೆಗಳು ತಮ್ಮ 50% ಸಿಬ್ಬಂದಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸುವಂತೆ ಸೂಚಿಸಲಾಗಿದೆ.

ನಾನು ಅಧ್ಯಕ್ಷನಾದ್ರೆ, ಹಿಂದೂ ಅಮೆರಿಕನ್ನರನ್ನು ರಕ್ಷಿಸುತ್ತೇನೆ

ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ಹಿಂದೂ ಆಸ್ತ್ರ ಪ್ರಯೋಗಿಸಿದ್ದಾರೆ. ಅಮೆರಿಕಾದ ಹಿಂದೂಗಳಿಗೆ ದೀಪಾವಳಿ ಶುಭಾಶಯ ತಿಳಿಸಿದ ಟ್ರಂಪ್, ಇತ್ತೀಚೆಗೆ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿದ್ದಾರೆ.

ಕ್ರಿಶ್ಚಿಯನ್ನರು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸೆಯನ್ನು ಖಂಡಿಸಿದ್ದರು. ನಾನು ಅಧ್ಯಕ್ಷನಾಗಿರುತ್ತಿದ್ದರೆ ಇಂಥದ್ದು ನಡೆಯಲು ಬಿಡುತ್ತಿರಲಿಲ್ಲ. ಅದರ ಹಾಲಿ ಅಧ್ಯಕ್ಷ ಬೈಡೆನ್, ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಅಮೆರಿಕದಲ್ಲಿರುವ ಮತ್ತು ಜಗತ್ತಿನಲ್ಲಿರುವ ಹಿಂದೂಗಳನ್ನು



ನಿರಾಕ್ಷಿಸಿದ್ದಾರೆ. ಕಟ್ಟರ್ ಎಡಪಂಥೀಯರ ಹಿಂದೂ ವಿರೋಧಿ ಅಜೆಂಡಾದಿಂದ ಹಿಂದೂ ಅಮೆರಿಕನ್ನರನ್ನು ನಾನು ರಕ್ಷಿಸುತ್ತೇನೆ. ನನ್ನ ಆಡಳಿತಾವಧಿಯಲ್ಲಿ ನಾನು ನನ್ನ ಸ್ನೇಹಿತರ ಮೇಲೆ ಹಾಗೂ ಭಾರತದೊಂದಿಗೆ ಉತ್ತಮ ಪಾಲುದಾರಿಕೆ ಹೊಂದುತ್ತೇನೆ ಎಂದು ಘೋಷಿಸಿದ್ದರು.

ತಾನು ಅಧ್ಯಕ್ಷನಾದ್ರೆ ಭಾರತದ ಜೊತೆಗೆ ಸಂಬಂಧವನ್ನು ಮತ್ತಷ್ಟು ಬಲಗೊಳಿಸುವ ಭರವಸೆ ನೀಡಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಹಿಂದೂಗಳ ಬಗ್ಗೆ ಕಾಳಜಿ ಇಲ್ಲ ಎಂದು ಟ್ರಂಪ್ ಟೀಕಿಸಿದ್ದಾರೆ. ಅಂದಹಾಗೇ, ಅಮೆರಿಕಾದಲ್ಲಿ ಈವರೆಗೂ 6.1 ಕೋಟಿ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.



ಪ್ರಿಯಾಂಕಾ ವಾದ್ರಾ ಪರ ರಾಹುಲ್ ಅಬ್ಬರದ ಪ್ರಚಾರ

ವಯನಾಡು: ವಯನಾಡು ಬೈ ಎಲೆಕ್ಷನ್ ಅಖಾಡ ರಂಗೇರಿದೆ. ಕೈ ಅಭ್ಯರ್ಥಿ ಪ್ರಿಯಾಂಕಾ ವಾದ್ರಾ ಪರ ಸೋದರ ಸಂಸತ್ ವಿಪಕ್ಷ ನಾಯಕ ರಾಹುಲ್ ಗಾಂಧಿ ಅಬ್ಬರದ ಪ್ರಚಾರ ನಡೆಸಿದ್ದಾರೆ.

ವಯನಾಡಿನ ವಿವಿಧ ಭಾಗಗಳಲ್ಲಿ ರಾಗಾ ಮತಬೇಟೆಗೆ ಇಳಿದಿದ್ದು ಸೋದರಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ವೇದಿಕೆಗಳಲ್ಲಿ ಭಾಷಣ ಮಾಡುತ್ತಾ, ಪ್ರಿಯಾಂಕಾಗೆ ಬೆಂಬಲ ನೀಡುವಂತೆ ವಿನಂತಿಸುತ್ತಿದ್ದಾರೆ. ಇನ್ನು, ಮತಬೇಟೆ

ವೇಳೆ ಸಹೋದರಿ ಪ್ರಿಯಾಂಕಾ ವಾದ್ರಾನನ್ನ ಹಾಡಿ ಹೊಗಳಿದ್ದಾರೆ. ನನಗೆ ಪ್ರಿಯಾಂಕಾ ರಂತಹ ಸಹೋದರಿ ಸಿಕ್ಕಿದ್ದು ಅದ್ಭುತ, ಕ್ಷೇತ್ರದ ಮತದಾರರಿಗೂ ಆಕೆ ಸಹೋದರಿ ರೀತಿ ಇರುತ್ತಾಳೆ. ಅಕ್ಕನ ಸ್ಥಾನ, ಅಮ್ಮನ ಸ್ಥಾನ ತುಂಬುತ್ತಾಳೆ. ನಿಮ್ಮೆಲ್ಲರ ಸೇವೆ ಮಾಡುತ್ತಾಳೆ. ಪ್ರಿಯಾಂಕಾ ವಾದ್ರಾಗೆ ಅತ್ಯಮೂಲ್ಯ ಮತ ನೀಡಿ ಗೆಲಿಸಿ ಎಂದು ಮನವಿ ಮಾಡಿದ್ದಾರೆ. ವಯನಾಡು ಕ್ಷೇತ್ರಕ್ಕೆ ಈಕೆಯೇ ಅತ್ಯುತ್ತಮ ಸಂಸದ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಭಾರತ ಸೈಬರ್ ಬೆದರಿಕೆ ಪಟ್ಟಿಗೆ ಸೇರ್ಪಡೆ



ಕೆನಡಾ ಮೇಲೆ ಸರ್ಕಾರಿ ಪ್ರಾಯೋಜಿತ ಹ್ಯಾಕಿಂಗ್ ಮತ್ತು ಸೈಬರ್ ಬೇಹುಗಾರಿಕೆಗೆ ಯತ್ನಿಸುತ್ತಿದೆ ಎಂದು ಆರೋಪ

ಈ ವರದಿಯು ಯಾವ ರಾಷ್ಟ್ರಗಳು ಈ ಬೆದರಿಕೆಗಳನ್ನು ಪ್ರಾಯೋಜಿಸುತ್ತಿವೆ ಎನ್ನುವ ಪಟ್ಟಿಯನ್ನೂ ಒಳಗೊಂಡಿದೆ. ಇದರಲ್ಲಿ ಭಾರತಕ್ಕೆ 5ನೇ ಸ್ಥಾನ ನೀಡಲಾಗಿದೆ. ಉಳಿದಂತೆ ಮೊದಲ ಸ್ಥಾನದಲ್ಲಿ ಚೀನಾ, ನಂತರದಲ್ಲಿ ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾದ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಈ ಹಿಂದೆ ಯಾವ ವರದಿಯಲ್ಲೂ ಭಾರತದ ಹೆಸರು ಇರಲಿಲ್ಲ. ಇದು ಕೆನಡಾದ ಮತ್ತೊಂದು ಕುತಂತ್ರ: ಭಾರತ ವಾಗ್ದಾಳಿ ಭಾರತದ ಮೇಲಿನ ಕೆನಡಾದ ಆರೋಪವನ್ನು ಭಾರತ ತಿರಸ್ಕರಿಸಿದೆ.

ಸಿಎಂ ಯೋಗಿ ಆದಿತ್ಯನಾಥ್‌ಗೆ ಕೊಲೆ ಬೆದರಿಕೆ ಹಾಕಿದ ಮಹಿಳೆ ಅರೆಸ್ಟ್



ನೀಡಬೇಕು. ಇಲ್ಲವಾದಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ, ಓಆರ್ ನಾಯಕ ಬಾಬಾ ಸಿದ್ಧಿಕ ಅವರನ್ನು ಕೊಂದ ಮಾದರಿಯಲ್ಲೇ ನಿಮ್ಮನ್ನೂ ಹತ್ಯೆ ಮಾಡಲಾಗುವುದು ಎಂದು ಯೋಗಿ ಅವರಿಗೆ ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ಸೆಲ್ ನ.2ರಂದು ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿತ್ತು. ಈ ಬಗ್ಗೆ ಕೂಡಲೇ ಪ್ರವೃತ್ತರಾದ ಪಾಕಿ ಟೀಂ, ತನಿಖೆ ಮಾಡಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತಳು ಉತ್ತಮ ವಿದ್ಯಾರ್ಹತೆ ಆಗಿದ್ದರೂ ಆಕೆ ಮಾನಸಿಕ ಅಸ್ಥಸ್ಥಳು ಎಂದು ಪೊಲೀಸರು ತಿಳಿಸಿದ್ದಾರೆ.

ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದ ಕಾಂಗ್ರೆಸ್ ನಾಯಕ ಅಮಾನತು

ಲಖನೌ: ಅತ್ತೀಲ ವಿಡಿಯೋ ವಿವಾದದ ಹಿನ್ನೆಲೆಯಲ್ಲಿ ಬಾಗ್ನತ್ ಅಧ್ಯಕ್ಷ ಯೂನಸ್ ಚೌಧರಿ ಅವರನ್ನು ಕಾಂಗ್ರೆಸ್ ಅಮಾನತು ಮಾಡಿದೆ. ಉತ್ತರ ಪ್ರದೇಶದ ಕಾಂಗ್ರೆಸ್ ಬಾಗ್ನತ್ ಜಿಲ್ಲಾಧ್ಯಕ್ಷ ಯೂನಸ್ ಚೌಧರಿ ಅವರು ಅಕ್ಟೋಬರ್‌ನಲ್ಲಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಿದ ನಂತರ ಶನಿವಾರ ಅವರ ಸ್ಥಾನದಿಂದ ತೆಗೆದುಹಾಕಲಾಗಿದೆ.

ಚೌಧರಿ ಅವರನ್ನು ಪದಚ್ಯುತಗೊಳಿಸಿದ ಕುರಿತು ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ಹೇಳಿಕೆ ನೀಡಿದ್ದು, ನೀವು ಜಿಲ್ಲಾ ಕಾಂಗ್ರೆಸ್

ತೆಗೆದುಹಾಕಲಾಗಿದೆ ಎಂದು ತಿಳಿಸಿದೆ. ಮಹಿಳೆಗೆ ಖಾಸಗಿ ಅಂಗ ತೋರಿಸಿ ಕಿರುಕುಳ ನೀಡಿದ ಯೂನಸ್ ಚೌಧರಿ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ರಾಜಕೀಯ ವಲಯದ ವಿವಾದದ ಬಿರುಗಾಳಿಯನ್ನು ಎಬ್ಬಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ರಾಜ್ಯ ವ್ಯಾಪಕ ಅಭಿಮನ್ಯು ತ್ಯಾಗಿ, ಯೂನಸ್ ಚೌಧರಿ ಅವರನ್ನು ಜಿಲ್ಲಾ ಉಸ್ತುವಾರಿ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ.

ತೈವಾನ್ ಸುತ್ತ ಮಿಲಿಟರಿ ಚಟುವಟಿಕೆ ಹೆಚ್ಚಿಸಿದ ಚೀನಾ

ತೈಪೆ: ಚೀನಾವು ದೀರ್ಘ-ದೂರ ತರಬೇತಿ ವಿಮಾನಗಳ ತರಬೇತಿ ಹಾರಾಟವನ್ನು ಮುಂದುವರಿಸಿರುವ ಜೊತೆಗೆ ತೈವಾನ್ ಸುತ್ತ ಮಿಲಿಟರಿ ಚಟುವಟಿಕೆಯನ್ನು ಹೆಚ್ಚಿಸಿದೆ. ತೈವಾನ್ ದ್ವೀಪದ ಬಳಿ ಚೀನಾದ ಸುಮಾರು 37 ಯುದ್ಧವಿಮಾನಗಳು, ಡ್ರೋನ್‌ಗಳು ಹಾಗೂ ಇತರ ವಿಮಾನಗಳು ಕಂಡುಬಂದಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ತೈವಾನ್ ಮಾಧ್ಯಮಗಳು ರವಿವಾರ ವರದಿ ಮಾಡಿವೆ. ತೈವಾನ್ ತನ್ನ ಭೂಪ್ರದೇಶಕ್ಕೆ ಸೇರಿದೆ ಎಂದು ಪ್ರತಿಪಾದಿಸುತ್ತಿರುವ ಚೀನಾ ಇತ್ತೀಚಿನ ದಿನಗಳಲ್ಲಿ ತೈವಾನ್ ಸುತ್ತಮುತ್ತ ಮಿಲಿಟರಿ ಚಟುವಟಿಕೆಯನ್ನು ಹೆಚ್ಚಿಸುವ ಮೂಲಕ ತೈವಾನ್ ಆಡಳಿತದ ಮೇಲೆ ಒತ್ತಡ ಹೇರುತ್ತಿದೆ. 'ರವಿವಾರ ಬೆಳಿಗ್ಗೆ ಸ್ಥಳೀಯ ಕಾಲಮಾನ 9 ಗಂಟೆಯ ವೇಳೆಗೆ ಚೀನಾದ ಯುದ್ಧವಿಮಾನಗಳನ್ನು ಪತ್ತೆಹಚ್ಚಲಾಗಿದ್ದು ಇದರಲ್ಲಿ 35 ವಿಮಾನಗಳು ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನು ದಾಟಿ, ತೈವಾನ್ ವಾಯುಪ್ರದೇಶದ ಮೂಲಕ ಪಶ್ಚಿಮ ಪೆಸಿಫಿಕ್ ಸಾಗರದತ್ತ ಸಾಗಿವೆ. ತಕ್ಷಣ ಯುದ್ಧವಿಮಾನಗಳು, ಕ್ಷಿಪಣಿ ವ್ಯವಸ್ಥೆ ಹಾಗೂ ಯುದ್ಧನೌಕೆಗಳಲ್ಲಿ ಈ ಪ್ರದೇಶದಲ್ಲಿ ನಿರೋಧಿಸಿ ಭದ್ರತೆ ಬಿಗಿಗೊಳಿಸಲಾಗಿದೆ ಎಂದು ತೈವಾನ್ ರಕ್ಷಣಾ ಇಲಾಖೆ ಹೇಳಿದೆ.



ಕೇಂದ್ರ ಸಚಿವ ಸುರೇಶ್ ಗೋಪಿ ವಿರುದ್ಧ ಎಫ್‌ಐಆರ್

ತ್ರಿಶೂರ್: ಕೇರಳದ ತ್ರಿಶೂರ್ ಪೂರಂ ದಿನದಂದು ಆಂಬುಲೆನ್ಸ್ ಅನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಕೇಂದ್ರ ಸಚಿವ ಸುರೇಶ್ ಗೋಪಿ ವಿರುದ್ಧ ದೂರು ದಾಖಲಿಸಲಾಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ ನಡೆದ ತ್ರಿಶೂರ್ ಪೂರಂ ಉತ್ಸವದ ವೇಳೆಗೆ ಕೇಂದ್ರ ಸಚಿವ ಸುರೇಶ್ ಗೋಪಿ ಮತ್ತು ಇತರ ಇಬ್ಬರ ವಿರುದ್ಧ ಆಂಬುಲೆನ್ಸ್ ಅನ್ನು 'ದುರುಪಯೋಗಪಡಿಸಿಕೊಂಡ' ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಈ ಸಂಬಂಧ ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ, ಅಭಿಜಿತ್ ನಾಯರ್ ಮತ್ತು ಆಂಬುಲೆನ್ಸ್ ಚಾಲಕನ ವಿರುದ್ಧ ತ್ರಿಶೂರ್ ಪೂರ್ವ ಪೊಲೀಸರು ಭಾನುವಾರ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸ್ ನಿರ್ಬಂಧಗಳನ್ನು ಉಲ್ಲಂಘಿಸಿ ಪೂರಂ ಸ್ಥಳಕ್ಕೆ ತೆರಳಲು ಆಂಬುಲೆನ್ಸ್ ಅನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಗೋಪಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸ್ಥಳೀಯ ಸಿಪಿಐ ಕೆ.ಪಿ. ಸುಮೇಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್ ಪ್ರಕಾರ, ತ್ರಿಶೂರ್ ಲೋಕಸಭಾ ಕ್ಷೇತ್ರದ ಬಡ್ಲಿ ಅಭ್ಯರ್ಥಿಯಾಗಿದ್ದ ಗೋಪಿ ಮತ್ತು ಇತರ ಆರೋಪಿಗಳು ಚುನಾವಣಾ ಪ್ರಚಾರದ ಕಾರ್ಯಕ್ರಮದ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದರು. ರೋಗಿಗಳನ್ನು ಮಾತ್ರ ಕರೆದೊಯ್ಯಲು ಇರುವ ಸೇವಾ ಭಾರತಿ ಒಡೆತನದ ಆಂಬುಲೆನ್ಸ್ ನಲ್ಲಿ ಪ್ರಯಾಣಿಸಿದ್ದಾರೆ ಎಂದು ದೂರಲಾಗಿದೆ.



ಇನ್‌ಪೆಕ್‌ರನ್ನು ಗುಂಡಿಕ್ಕಿ ಹತ್ಯೆಗೈದ ಕಾನ್‌ಟೇಬಲ್!

ಇಂಫಾಲ: ಪೊಲೀಸ್ ಪೇದೆಯೊಬ್ಬ ಸಬ್ ಇನ್‌ಸೆಕ್ಟರ್ ತ್ರೇಣಿಯ ಪೊಲೀಸ್ ಅಧಿಕಾರಿಯನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಮಣಿಪುರದ ಮೊಂಗ್‌ಬಂಗ್ ಗ್ರಾಮದಲ್ಲಿ ನಡೆದಿದೆ. ಶನಿವಾರ ಮೊಂಗ್‌ಬಂಗ್ ಪೊಲೀಸ್ ಘೋಷ್‌ನಲ್ಲಿ ಕಾನ್ ಸ್ಟೇಬಲ್ ಬಿಕ್ರಮ್‌ಜಿತ್ ಸಿಂಗ್ ಹಾಗೂ ಸಬ್ ಇನ್‌ಸೆಕ್ಟರ್ ಷಹಜಹಾನ್ ನಡುವೆ ಮಾತಿನ ಚಕಮಕೆ ನಡೆದಿದೆ. ಈ ವೇಳೆ ಕಾನ್‌ಟೇಬಲ್ ಸಬ್ ಇನ್‌ಸೆಕ್ಟರ್ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾನೆ. ಇದರಿಂದ ಸಬ್ ಇನ್‌ಸೆಕ್ಟರ್ ಷಹಜಹಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಕ್ಷಣ ಆರೋಪಿ ಕಾನ್‌ಸ್ಟೇಬಲ್ ನನ್ನು ಇತರ ಪೊಲೀಸರು ಬಂಧಿಸಿದ್ದಾರೆ. ಜನಾಂಗೀಯ ಹಿಂಸಾಚಾರದಿಂದ ನಲಗುತ್ತಿರುವ ಮಣಿಪುರದ ಭಾಗದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಈ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ. ಜಿರಿಬಾಮನ್‌ನಲ್ಲಿ ಈ ವರ್ಷ ಜೂನ್‌ನಲ್ಲಿ ಒಂದು ಸಮುದಾಯಕ್ಕೆ ಸೇರಿದ 59 ವರ್ಷದ ವ್ಯಕ್ತಿಯನ್ನು ಮತ್ತೊಂದು ಸಮುದಾಯದವರು ಹತ್ಯೆಗೈದಿದ್ದರು. ನಂತರ ಈ ಭಾಗದಲ್ಲಿ ಹಿಂಸಾಚಾರ ಸೋಟಗೊಂಡಿತ್ತು. ಬಳಿಕ ಎರಡೂ ಕಡೆಯರಿಂದ ಘರ್ಷಣೆ ನಡೆದಿತ್ತು. ಇದಾದ ನಂತರ ಸಾವಿರಾರು ಜನರನ್ನು ಪುನರ್ವಸತಿ ಶಿಬಿರಗಳಿಗೆ ಸ್ಥಳಾಂತರಿಸಲಾಗಿತ್ತು. ಕಳೆದ ವರ್ಷ ಮೇ ತಿಂಗಳಿನಿಂದ ಇಂಫಾಲ ಕಣಿವೆಯಲ್ಲಿ ಮೇಟಿ ಮತ್ತು ಕುಕಿ ಗುಂಪುಗಳ ನಡುವೆ ಜನಾಂಗೀಯ ಹಿಂಸಾಚಾರ ನಡೆದಿತ್ತು. ಈ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

ರಾಜತಾಂತ್ರಿಕ ಚಿಕ್ಕಟ್ಟಿನ ನಡುವೆಯೇ ಪಿಎಂ ಟ್ರುಡೋ ದೀಪಾವಳಿ

ಒಟ್ಟಾನ್: ಭಾರತ-ಕೆನಡಾ ರಾಜತಾಂತ್ರಿಕ ಚಿಕ್ಕಟ್ಟಿನ ನಡುವೆಯೇ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ದೀಪಾವಳಿ ಹಬ್ಬವನ್ನು ಆಚರಿಸಿದ್ದು, ವಿಡಿಯೋವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. "ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಈ ವಾರ ಹಿಂದೂ ಸಮುದಾಯದೊಂದಿಗೆ ಹಬ್ಬ ಆಚರಿಸಿ ಹಲವು ವಿಶೇಷ ಕ್ಷಣಗಳಿಗೆ ಸಾಕ್ಷಿಯಾಗಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ಅಲ್ಲದೇ, ತಾವು ಕಳೆದ ಕೆಲವು ತಿಂಗಳಲ್ಲಿ ಕೆನಡಾದ 3 ದೇವಸ್ಥಾನಗಳಿಗೆ ಭೇಟಿ ನೀಡಿದ್ದು, ಅಲ್ಲಿ ತಮ್ಮ ಕೈಗೆ ಕಟ್ಟಲಾದ ಕೆಂಪು ದಾರವನ್ನೂ ಅವರು ಪ್ರದರ್ಶಿಸಿದ್ದಾರೆ. ಈ ದಾರಗಳು ನನಗೆ ಶ್ರೀಕ್ಷೇ, ಅವುಗಳಾಗಿಯೇ ಕಳಚಿ ಬೀಳುವವರೆಗೂ ನಾನು ಅವುಗಳನ್ನು ಕಳಚುವುದಿಲ್ಲ ಎಂದೂ ಟ್ರುಡೋ ಹೇಳಿದ್ದಾರೆ.



ಸಿಲ್ವರ್ ಕಲರ್ ಲಾಂಗ್ ಗೌನ್‌ನಲ್ಲಿ ಕಾಟೀರ ಬೆಡಗಿ

ಮೊದಲ ಸಿನಿಮಾದಲ್ಲೇ ದರ್ಶನ್‌ಗೆ

ಜೋಡಿಯಾಗುವ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಆರಾಧನಾ ರಾಮ್ ಇತ್ತೀಚೆಗೆ ಸೈಮಾ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ. ಅದೇ ಖುಷಿಯಲ್ಲಿ ಹೊಸ ಲುಕ್‌ನಲ್ಲಿ ಫೋಟೋಗೆ ಫೋನ್ ನೀಡಿದ್ದಾರೆ.

ಸಿಲ್ವರ್ ಕಲರ್ ಲಾಂಗ್

ಗೌನ್ ಧರಿಸಿಕೊಂಡು ಆರಾಧನಾ ಕ್ಯಾಮರಾಗೆ ಸಖತ್‌ಾಗಿ ಫೋನ್ ಕೊಟ್ಟಿದ್ದು, ಸದ್ಯ ಈ ಹೊಸ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಮಿನುಗುವ ಮಿಂಚಿನ ಸಿಲ್ವರ್ ಕಲರ್

ಡ್ರೆಸ್ ತೊಟ್ಟರೋ ಆರಾಧನಾ ಅವರು ವಿಶೇಷವಾಗಿಯೇ ಹೊಳೆಯುತ್ತಿದ್ದು, ಇದಕ್ಕೆ ಮ್ಯಾಚಿಂಗ್ ಆಗುವ ರೀತಿಯಲ್ಲಿಯೇ ಒಂದಷ್ಟು ಫೋನ್‌ಗಳನ್ನು ನೀಡಿದ್ದಾರೆ.

ಆರಾಧನಾ ಅವರಿಗೆ ರಂಜಿತ್ ಮೇಕ್‌ಅಪ್



ಮಾಡಿದ್ದು, ಶಿವು ಮೇಕೇಂವರ್ ಹೇರ್ ಸ್ಟೈಲ್ ಮಾಡಿದ್ದಾರೆ. ಫೋಟೋ ಶೂಟ್ ಅನ್ನು ಕೃಷ್ಣ ಮಾಡಿರುವುದರಿಂದ ಈ ಫೋಟೋಶೂಟ್ ಅದ್ಭುತವಾಗಿ ಮೂಡಿಬಂದಿದೆ.

ಸಿಲ್ವರ್ ಕಲರ್ ಗೌನ್‌ನಲ್ಲಿ ಆರಾಧನಾರನ್ನು ನೋಡಿದ ಫ್ಯಾನ್ಸ್, ನೀವು ಬಾಲಿವುಡ್ ಹೀರೋಯಿನ್, ಬ್ಯೂಟಿಫುಲ್ ಬೇಬಿ, ಮಿಂಚು ಹುಳ ಮಿಂಚಿದಿರು.. ಮಿಂಚುತ ನೀ ಹಾರದಿರು, ಕಾಟೀರ ಪ್ರಭಾ

ಸೂಪರ್ ಲುಕ್ ಅಂತೆಲ್ಲಾ ಕಮೆಂಟ್ ಮಾಡಿದ್ದಾರೆ.

ಇನ್ನು ಕಾಟೀರದಂತಹ ಬ್ಯಾಕ್ ಬಸ್ಟರ್

ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ

ಪ್ರವೇಶಿಸಿರುವ ಆರಾಧನಾಗೆ ಈಗ ಅವಕಾಶಗಳು

ಅರಸಿ ಬರುತ್ತಿದ್ದು, ಯಾವ ಸಿನಿಮಾಗಳನ್ನು

ಅವರು ಒಪ್ಪಿಕೊಂಡಿಲ್ಲ. ಈ ಹಿಂದೆ ಬಾಲಿವುಡ್‌ನ

ಫೇಮಸ್ ಫೋಟೋಗ್ರಾಫರ್ ಡಬ್ಬೂ ರತ್ನಾನ್ ಬಳಿ ಆರಾಧನಾ ಫೋಟೋಶೂಟ್ ಮಾಡಿಸಿಕೊಂಡಿದ್ದರು.



ಉಲ್ಲಾಸಾರನ್ನ ಅವಮಾನಿಸಿದ ನಟಿ ನಿತ್ಯಾ ಮೆನನ್!

ನಿತ್ಯಾ ಮೆನನ್ ಇಂಡಿಯಾ ಸ್ಟಾರ್. ಪುಷ್ಪ 2 ಚಿತ್ರ ಡಿಸೆಂಬರ್ 5 ರಂದು ಬಿಡುಗಡೆಯಾಗುತ್ತಿದೆ. ಒಳ್ಳೆಯ ಟಾಕ್ ಬಂದರೆ ಸಾಕು, ರೆಕಾರ್ಡ್‌ಗಳು ಬೀಳುತ್ತವೆ ಎಂದು ಚಿತ್ರರಂಗದಲ್ಲಿ ಮಾತು. ಕೆಲವು ನಟಿಯರು ವಿವಾದಗಳಿಂದ ದೂರ ಇರುತ್ತಾರೆ. ಆದರೆ ಇನ್ನು ಕೆಲವರು ತಮ್ಮ ಇಗ್ಗೋಗೆ ಧಕ್ಕೆ ತಂದವರನ್ನ ಬಿಡುವುದಿಲ್ಲ.

ಅಲ್ಲಾ ಆರ್ಜುನ್‌ರನ್ನ ಅವಮಾನಿಸುವ ರೀತಿಯಲ್ಲಿ ಒಬ್ಬ ಸ್ಟಾರ್ ನಟಿ ಮಾತನಾಡಿದ್ದಾರೆ. ಅಲ್ಲಾ ಹೆಸರು ಹೇಳಿದ ಆಕೆ ಮಾಡಿದ ಈ ಕಾಮೆಂಟ್ ದೊಡ್ಡ ವಿವಾದ ಸೃಷ್ಟಿಸಿತ್ತು. ಆ ನಟಿ ಯಾರು ಅಂದರೆ ಕಣ್ಣಿನಿಂದಲೇ ನಟಿಸುವ ನಿತ್ಯಾ ಮೆನನ್. ನಿತ್ಯಾ ಮೆನನ್ ಎನ್.ಟಿ.ಆರ್ ಜೊತೆ ಜನತಾ ಗ್ಯಾರೇಜ್ ಚಿತ್ರದಲ್ಲಿ ನಟಿಸಿದ್ದರು. ಅದಕ್ಕೂ ಮೊದಲು ಅಲ್ಲಾ ಆರ್ಜುನ್ ಜೊತೆ ಸನ್ಮಾನ್ ಸತ್ಯಮೂರ್ತಿ ಚಿತ್ರದಲ್ಲಿ ನಟಿಸಿದ್ದರು.

ಸನ್ಮಾನ್ ಸತ್ಯಮೂರ್ತಿ ಸಿನಿಮಾ ಸೋಸೋ ಓಟ್ ಆದರೆ, ಜನತಾ ಗ್ಯಾರೇಜ್ ಸಿನಿಮಾ ಓಟ್ ಆಗಿತ್ತು. ಜನತಾ ಗ್ಯಾರೇಜ್ ಪೀರ್ ರಿಲೀಸ್ ಈವೆಂಟ್‌ನಲ್ಲಿ ನಿತ್ಯಾ ಮೆನನ್ ಮಾಡಿದ ಕಾಮೆಂಟ್ ಅಲ್ಲಾ ಆರ್ಜುನ್ ರನ್ನ ಅವಮಾನಿಸುವ ರೀತಿಯಲ್ಲಿ ಇತ್ತು. ನಾನು ನಟಿಸಿದ ಮೊದಲ ದೊಡ್ಡ ಹೀರೋ ಸಿನಿಮಾ ಇದು ಎಂದು ಹೇಳಿದ್ದರು. ಇದರಿಂದ ಎನ್.ಟಿ.ಆರ್ ಅಭಿಮಾನಿಗಳು ಕೆಳೆ ಹಾಕಿದ್ದರು. ಆದರೆ ಅಪ್ಪರಲ್ಯಾಗಲೇ ನಿತ್ಯಾ ಮೆನನ್ ಅಲ್ಲಾ ಆರ್ಜುನ್ ಜೊತೆ ಸನ್ಮಾನ್ ಸತ್ಯಮೂರ್ತಿ



ಚಿತ್ರದಲ್ಲಿ ನಟಿಸಿದ್ದರು. ಅಲ್ಲಾ ಆರ್ಜುನ್ ಕೂಡ ಸ್ಟಾರ್ ಹೀರೋನೇ. ಆದರೆ ತಾನು ನಟಿಸಿದ ಮೊದಲ ಸ್ಟಾರ್ ಹೀರೋ ಸಿನಿಮಾ ಜನತಾ ಗ್ಯಾರೇಜ್ ಎಂದು ಹೇಳಿದ್ದು ಬನ್ನಿ ಅಭಿಮಾನಿಗಳಿಗೆ ಸರಿಯಾಗಿ ಅನಿಸಲಿಲ್ಲ. ನಿತ್ಯಾ ಮೆನನ್ ಧೃಷ್ಟಿಯಲ್ಲಿ ಅಲ್ಲಾ ಆರ್ಜುನ್ ಸ್ಟಾರ್ ಹೀರೋ ಅಲ್ಲವೇ ಎಂಬ ಚರ್ಚೆ ನಡೆಯಿತು.

ಉದ್ದೇಶಪೂರ್ವಕವಾಗಿಯೇ ಬನ್ನಿಯನ್ನ ಅವಮಾನಿಸಲು ನಿತ್ಯಾ ಮೆನನ್ ಹೀಗೆ ಹೇಳಿದ್ದಾರೆ ಎಂದು ಅನೇಕರು ಭಾವಿಸಿದ್ದರು.

ನಿತ್ಯಾ ಮೆನನ್ ಅಲ್ಲಾವನ್ನು ಅವಮಾನಿಸುವ ರೀತಿಯಲ್ಲಿ ಕಾಮೆಂಟ್ ಮಾಡಲು ಕಾರಣ ಆಕೆಯ ಇಗ್ಗೋ ಹೆಚ್ ಆಗಿತ್ತು ಎಂಬ ಗಾಳಿ ಸುದ್ದಿಗಳು ಆಗ ಹರಿದಾಡಿವು. ಸನ್ಮಾನ್ ಸತ್ಯಮೂರ್ತಿ ಚಿತ್ರದಲ್ಲಿ ನಿತ್ಯಾ ಮೆನನ್ ಎರಡನೇ ನಾಯಕಿಯಾಗಿ ನಟಿಸಿದ್ದರು. ಎರಡನೇ ನಾಯಕಿಗಿಂತ ಪೋಷಕ ನಟಿಯ ಪಾತ್ರದಂತೆ ಆಕೆಯ ಪಾತ್ರ ಇತ್ತು. ಸಮಂತಾ ಪಾತ್ರವನ್ನ ಹೈಲೈಟ್ ಮಾಡಲು ತ್ರಿವಿಕ್ರಮ್ ನಿತ್ಯಾ ಪಾತ್ರವನ್ನ ನೆಗೆಟಿವ್ ಆಗಿ ತೋರಿಸಿದ್ದರು. ಆ ಚಿತ್ರದಲ್ಲಿ ನಿತ್ಯಾ ಎರಡನೇ ನಾಯಕಿ ಎಂಬ ಹೆಸರು ಕೂಡ ಇರಲಿಲ್ಲ. ಇದರಿಂದ ನಿತ್ಯಾ ಬೇಸರಗೊಂಡಿದ್ದರು.

ಜನತಾ ಗ್ಯಾರೇಜ್‌ನಲ್ಲಿ ಕೂಡ ಸಮಂತಾ ಮತ್ತು ನಿತ್ಯಾ ಮೆನನ್ ಇಬ್ಬರೂ ನಾಯಕಿಯರು. ಇಲ್ಲಿ ಕೊರತಾಲ ಶಿವ ನಿತ್ಯಾ ಪಾತ್ರಕ್ಕೆ ಪ್ರಾಮುಖ್ಯತೆ ನೀಡಿದ್ದರು. ಸಮಂತಾ ಪಾತ್ರ ಮಧ್ಯದಲ್ಲಿ ಮುಗಿಯುತ್ತದೆ. ನಿತ್ಯಾ ಮೆನನ್ ಮಾತ್ರ ಮುಖ್ಯ ನಾಯಕಿಯಂತೆ ಕೊನೆಯವರೆಗೂ ಇರುತ್ತಾರೆ. ಬನ್ನಿಯನ್ನ ತೇಜೋವಧೆ ಮಾಡಲು ನಿತ್ಯಾ ಪರೋಕ್ಷವಾಗಿ ಅವಮಾನಿಸಿದ್ದಾರೆ ಎಂಬ ಚರ್ಚೆ ಆಗ ನಡೆಯಿತು. ತ್ರಿವಿಕ್ರಮ್ ಮಾಡಿದ ತಪ್ಪಿನಿಂದ ನಿತ್ಯಾ ಬನ್ನಿಯನ್ನ ಅವಮಾನಿಸಿದ್ದಾರೆ ಎಂದು ಎಲ್ಲರೂ ಹೇಳಿಕೊಂಡರು.

ಸೀರಿಯಲ್‌ನಲ್ಲಿ ಮಿನಿ ಡ್ರೆಸ್ ಹಾಕ್ಲೇ ಶಾಕ್ ಕೊಟ್ಟಿ, ರಿಯಲ್‌ನಲ್ಲಿ ಅದೇ ಉಡುಗೆ ತೊಟ್ಟ ಭಾಗ್ಯಲಿಗೆ ಫಿದಾ!

ಬಂದ ನೆಂಟರ ಎದುರು ಮರ್ಯಾದೆ

ಅಂತ್ಯಗೊಳ್ಳುವುದಕ್ಕಾಗಿ ತಾಂಡವ್,

ಪಟ್ಟಿ ಭಾಗ್ಯಲಿಗೆ ಮಿನಿ ಡ್ರೆಸ್ ತಂದುಕೊಟ್ಟಿದ್ದ.

ಅವಳ ಮಾನ ಹರಾಜು ಮಾಡುವುದಕ್ಕಾಗಿಯೇ

ಒಂದಿಷ್ಟು ಮಂದಿಗೆ ದುಡ್ಡು ಕೊಟ್ಟು ಕರೆಸಿದ್ದ.

ಅವರಲ್ಲರೂ ಭಾಗ್ಯ ಈ ವೇಷ ನೋಡಿ

ಅವಮಾನ ಮಾಡಲು ಮೊಬೈಲ್ ವಿಡಿಯೋ

ಅನ್ ಮಾಡಿಯೂ ಕುಳಿತಿದ್ದಿದ್ದಾರೆ. ಯಾರು

ಎನು ಡೈಲಾಗ್ ಹೇಳಬೇಕು ಎನ್ನುವುದೂ

ಮೊದಲೇ ಪೀಪರ್ ಆಗಿತ್ತು. ಅವಮಾನ

ಸಹಿಸಲಾಗದೇ ಭಾಗ್ಯ ಮತ್ತು ಮನೆಯವರು

ನಾಚಿಕೆಯಿಂದ ತಲೆ ತಗ್ಗಿಸಿ ಕುಗ್ಗಿ ಹೋಗುವುದನ್ನು

ನೋಡಿ ಮಿಷಿ ಪಡುವ ಕನಸು ಕಾಣುತ್ತಿದ್ದ

ತಾಂಡವ್. ಅದ್ಲೆ ಅಲ್ಲಿ ಅದದ್ದೇ ಬೇರೆ ಭಾಗ್ಯ

ಡ್ರೆಸ್ ಹಾಕಿಕೊಳ್ಳದೇ ಲಕ್ಷಣವಾಗಿ ಸೀರೆಯುಟ್ಟು

ಬಂದಳು. ಇದನ್ನು ನೋಡಲು ಬಂದವರು ಹಾಗೂ

ತಾಂಡವ್ ಸ್ಥಿತಿ ಇಂಗು ತಿಂದ ಮಂಗಳಂತಾಗಿದ್ದರೆ,

ಕುಸುಮಾ, ಪೂಜಾ, ಸುಂದಿ, ಎಲ್ಲರಿಗೂ ತಾಂಡವ್

ಕೊಟ್ಟು ಡ್ರೆಸ್ ಭಾಗ್ಯ ಹಾಕಲಿಲ್ಲ ಎನ್ನುವ ಸಿಟ್ಟು

ಬಂದಿದೆ.

ಸೀರಿಯಲ್ ವಿನೇ ಆಗಿರಲಿ, ಈಗ ಅದೇ ಡ್ರೆಸ್

ಅನ್ನು ಭಾಗ್ಯ ಅರ್ಥಾತ್ ಸುಷ್ಮಾ ಕೆ. ರಾವ್ ಅವರು

ಧರಿಸಿಕೊಂಡು ರೀಲ್ ಮಾಡಿದ್ದಾರೆ. ಭಾಗ್ಯಳನ್ನು

ಮಿನಿ ಡ್ರೆಸ್‌ನಲ್ಲಿ ನೋಡಲು ಕಾಶರಾಗಿದ್ದವರಿಗೆ

ಬೇಸರ ಆಗಿದ್ದರಿಂದ ಈಗ ಅದೇ ಡ್ರೆಸ್ ತೊಟ್ಟು

ಸುಷ್ಮಾ ಕಾಣಿಸಿಕೊಂಡಿದ್ದಾರೆ. ಸೋಸಿಯಲ್

ಮೀಡಿಯಾದಲ್ಲಿಯೂ ಸಹಾ ಅಕ್ಟಿವ್ ಆಗಿರೋ



ನಟಿ, ಇದೀಗ ಸೀರಿಯಲ್ ಗಂಡ ಕೊಟ್ಟು ಉಡುಗೆಯನ್ನು ರಿಯಲ್ ಆಗಿ ಹಾಕಿಕೊಂಡು ಅಭಿಮಾನಿಗಳ ಎದುರು ಕಾಣಿಸಿಕೊಂಡಿದ್ದಾರೆ. ಶುಂಭಾ ಕ್ಯೂಟ್ ಆಗಿ ಕಾಣಿಸೋ ಸುಷ್ಮಾ ಅವರನ್ನು ನೋಡಿ ಅಭಿಮಾನಿಗಳಿಂದ ಲವ್ ಇಮೋಜಿಗಳ ಸರಿಯುಳಿಯಾಗುತ್ತಿದೆ. ಇದನ್ನೇನಾದರೂ ತಾಂಡವ್ ನೋಡಿದ್ದು, ಶ್ರೇಷ್ಠಾಳನ್ನು ಬಿಟ್ಟು ಓಡಿ ಬರೋದು ಗ್ಯಾರಂಟಿ ಅಂತಿದ್ದಾರೆ ಅಭಿಮಾನಿಗಳು.

ಇನ್ನು ಸುಷ್ಮಾ ಕುರಿತು ಹೇಳುವುದಾದರೆ,

ಇವರು ಚಿಕ್ಕಮಗಳೂರಿನ ಕೊಪ್ಪದವರು.

ಬೆಂಗಳೂರು ಮಿತ್ರವಿದ್ಯಾಲಯದಿಂದ ಕಂಪ್ಯೂಟರ್

ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ.

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ

ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ

ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ

1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ.

2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ

ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು.

ಸುಷ್ಮಾ ರಾವ್ ಎಸ್.ನಾರಾಯಣ್ ನಿರ್ದೇಶನದ

ಭಾಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್

ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ

ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ

ಜನಪ್ರಿಯತೆ, ಗುಪ್ತಗಾಮಿನಿ, ಸೊಸೆ ತಂದೆ ಭಾಗ್ಯ

ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.

ಇನ್ನು ಸೀರಿಯಲ್ ವಿಷಯಕ್ಕೆ ಬರುವುದಾದರೆ,

ಅಪ್ಪಕ್ಕೂ ಕುಸುಮಾ ಒಂದು ತಿಂಗಳಿನಲ್ಲಿ

ಭಾಗ್ಯಳನ್ನು ಬದಲಾಯಿಸುವ ಪಣ ತೊಟ್ಟಿದ್ದಾಳೆ.

ಭಾಗ್ಯ ನಿನ್ನ ಹೇಗೆ ಬೇಕೋ ಹಾಗೆ ಇರ್ತಾಳೆ.

ಇವಳೇ ನನ್ನ ಹೆಂಡತಿ ಅನ್ನೋ ರೀತಿಯಲ್ಲಿ ಭಾಗ್ಯ

ಬದಲಾಗ್ತಾಳೆ. ಭಾಗ್ಯಳನ್ನು ಬಿಟ್ಟು ಯಾರನ್ನೂ

ನೀನು ನೋಡಲ್ಲ ಹಾಗೆ ಇರ್ತಾಳೆ ಎಂದೆಲ್ಲಾ

ಹೇಳಿದ್ದಾಳೆ. ಅದೇ ರೀತಿ ಭಾಗ್ಯಳನ್ನು ಚೆನ್ನಾಗಿ ರೆಡಿ

ಮಾಡಿದ್ದಳು. ಆ ಕ್ಷಣ ಭಾಗ್ಯಳ ಸೌಂದರ್ಯ

ನೋಡಿ ತಾಂಡವ ಮಿಷಿ ಪಟ್ಟರೂ ಕೊನೆಗೆ

ಇನ್ನಿಲ್ಲದ ಅಪ್ಪಾಚ್ಚ ಶಬ್ದಗಳಿಂದ ನಿಂದಿಸಿದ್ದ.

ಗೊಬ್ಬ, ಕತ್ತ ಎಂದಿದ್ದ. ಗೊಬ್ಬೆಗೆ ಸೌಂದರ್ಯ

ಮಾಡಿದರೆ ನವಿಲು ಆಗಲ್ಲ. ಮಾಡುವ ನಾಲ್ಕು

ದೋಸೆ, ಚಪಾತಿಗೆ ಎಪ್ಪಾನ್ ಸಾಕು, ಇದೆಲ್ಲಾ

ಯಾಕೆ ಎಂದು ನಿಂದಿಸಿದ್ದ. ಆದರೂ ಈಗ

ತಾಂಡವ ಭಾಗ್ಯಳನ್ನು ಒಪ್ಪಿಕೊಳ್ಳುವಂತೆ ಮಾಡುವ

ಪಣ ಬಿಡಲಿಲ್ಲ ಕುಸುಮಾ.

ಹೀನಾಯ ಸೋಲಿನ ಬೆನ್ನಲ್ಲೇ ನಂ.1 ಪಟ್ಟ ಕಳೆದುಕೊಂಡ ಭಾರತ

ಆಸೀಸಾಗೆ ಅಗ್ರಸ್ಥಾನ

ಮುಂಬೈ: ನ್ಯೂಜಿಲೆಂಡ್ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡ ಬೆನ್ನಲ್ಲೇ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ನಂ.1 ಸ್ಥಾನ ಕಳೆದುಕೊಂಡಿದೆ.

12 ಪಂದ್ಯಗಳಲ್ಲಿ 62.50 ಪಿಂಟಿ ಪಡೆದಿರುವ ಆಸ್ಟ್ರೇಲಿಯಾ ತಂಡ ಮತ್ತೆ ಅಗ್ರಸ್ಥಾನಕ್ಕೆ ಏರಿದ್ದು, 14 ಪಂದ್ಯಗಳಲ್ಲಿ 58.33 ಪಿಂಟಿ ಪಡೆದಿರುವ ಟೀಂ ಇಂಡಿಯಾ 2ನೇ ಸ್ಥಾನಕ್ಕೆ ಕುಸಿದಿದೆ. ಇನ್ನೂ 3, 4 ಮತ್ತು 5ನೇ ಸ್ಥಾನಗಳಲ್ಲಿ ಕ್ರಮವಾಗಿ ಶ್ರೀಲಂಕಾ, ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸ್ಥಾನ ಪಡೆದುಕೊಂಡಿವೆ.

ಟಾಪ್-5 ತಂಡಗಳು:

● ಆಸ್ಟ್ರೇಲಿಯಾ : 12 ಪಂದ್ಯ - 62.50 ಪಿಂಟಿ

● ಭಾರತ : 14 ಪಂದ್ಯ - 58.33 ಪಿಂಟಿ

● ಶ್ರೀಲಂಕಾ : 9 ಪಂದ್ಯ - 55.56 ಪಿಂಟಿ

● ನ್ಯೂಜಿಲೆಂಡ್ : 11 ಪಂದ್ಯ - 54.55 ಪಿಂಟಿ

● ದಕ್ಷಿಣ ಆಫ್ರಿಕಾ : 8 ಪಂದ್ಯ - 54.17 ಪಿಂಟಿ

24 ವರ್ಷಗಳ ಬಳಿಕ ತವರಿನಲ್ಲಿ ವೈಟ್‌ವಾಶ್:

ನ್ಯೂಜಿಲೆಂಡ್ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಕೆಎಲ್ ರಾಹುಲ್ ಸೋಲು ಕಂಡಿದೆ. ಈ ಸೋಲಿನೊಂದಿಗೆ 24 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋತ ಅಪಖ್ಯಾತಿಯನ್ನು ಹೆಗಲಿಗೇರಿಸಿಕೊಂಡಿದೆ. ಕೊನೆಯದಾಗಿ ಭಾರತ 2000 ಇಂಡಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್‌ವಾಶ್ ಆಗಿತ್ತು.



ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಕೆಎಲ್ ಭಾರತದ ವಿರುದ್ಧ 26 ರನ್‌ಗಳ ಅಮೋಘ ಜಯ ಸಾಧಿಸಿ, ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್‌ಸ್ಟೀವ್ ಮಾಡಿದೆ. ಈ ಮೂಲಕ ಭಾರತದಲ್ಲಿ 3 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ವೈಟ್‌ವಾಶ್ ಮಾಡಿದ ಮೊದಲ ತಂಡ ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ. 147 ರನ್ ಗಳ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲಿ ಪ್ರಮುಖ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ನಾಯಕ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಅಲ್ಪಮೊತ್ತಕ್ಕೆ ಔಟಾಗಿ ಪೆವಿರಿಯನ್ ಪರೇಡ್ ನಡೆಸಿದರು. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಲ್ಪಮೊತ್ತಕ್ಕೆ ಔಟಾಗಿದ್ದು ತಂಡಕ್ಕೆ ಭಾರಿ ಅಘಾತ ನೀಡಿತು.

ಪಂತ್ ಬಳಿಕ ಟೀಂ ಇಂಡಿಯಾ ಪಥನ: ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ

ಇಂಡಿಯಾಗೆ ರಿಷಭ್ ಪಂತ್ ಆಸನೆಯಾದರು. ಕ್ರೀಸ್ ನಲ್ಲಿ ಭದ್ರವಾಗಿ ನೆಲೆಯೊಂದಿದ ಪಂತ್ 57 ಎಸೆಟ್‌ಗಳಲ್ಲಿ 64 ರನ್‌ಗಳ ಅಮೋಘ ಜಯ ಸಾಧಿಸಿ, ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್‌ಸ್ಟೀವ್ ಮಾಡಿದರು. ಇದರೊಂದಿಗೆ ಗ್ಲೆನ್ ಫಿಲ್ಶನ್ 3 ವಿಕೆಟ್ ಹಾಗೂ ಮ್ಯಾಕ್ ಹೆನ್ರಿ 1 ವಿಕೆಟ್ ಕಿತ್ತರು.

147 ರನ್ ಗುರಿ ನೀಡಿದ್ದ ಕೆಎಲ್: 2ನೇ ದಿನದ ಅಂತ್ಯಕ್ಕೆ ದ್ವಿತೀಯ ಇನ್ನಿಂಗ್‌ನಲ್ಲಿ ಕೆಎಲ್ 9 ವಿಕೆಟ್ ಗೆ 171 ರನ್‌ಗಳಿಸಿತ್ತು. 3ನೇ ದಿನ 143 ರನ್ ಗಳ ಮುನ್ನಡೆಯೊಂದಿಗೆ ಕ್ರೀಸ್ ಆರಂಭಿಸಿದ್ದ ನ್ಯೂಜಿಲೆಂಡ್ 2ನೇ ಇನ್ನಿಂಗ್‌ನಲ್ಲಿ 174 ರನ್‌ಗಳಿಗೆ ಆಕರ್ಷ ಆಯಿತು. ಈ ಮೂಲಕ ಭಾರತಕ್ಕೆ 147 ರನ್ ಗಳ ಗುರಿ ನೀಡಿತು.

2ನೇ ಇನ್ನಿಂಗ್‌ನಲ್ಲಿ ಟೀಂ ಇಂಡಿಯಾ ಪರ ರವೀಂದ್ರ ಜಡೇಡಾ 5 ವಿಕೆಟ್, ಅಶ್ವಿನ್ 3 ವಿಕೆಟ್, ಆಕಾಶ್ ದೀಪ್ ಮತ್ತು ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಪಡೆದರು.

ಹರಾತ್ ಬದಲಾವಣೆ, ಭಾರತ ಎ ತಂಡಕ್ಕೆ ಕೆಎಲ್ ರಾಹುಲ್..!

ನ್ಯೂಜಿಲೆಂಡ್ ವಿರುದ್ಧದ ಸರಣಿ ಸೋಲಿನ

ಬೆನ್ನಲ್ಲೇ ಟೀಮ್ ಇಂಡಿಯಾ ಟೆಸ್ಟ್

ತಂಡದಲ್ಲಿ ಹಠಾತ್ ಬದಲಾವಣೆಯಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್

ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಕೆಎಲ್ ರಾಹುಲ್

ಅವರಿಗೆ ಭಾರತ ಎ ತಂಡದ ಪರ ಕಣಕ್ಕಿಳಿಯುವಂತೆ

ತಿಳಿಸಲಾಗಿದೆ ಎಂದು ವರದಿಯಾಗಿದೆ. ಭಾರತ ಎ

ತಂಡವು ಆಸ್ಟ್ರೇಲಿಯಾ ಎ ವಿರುದ್ಧ ಮೆಲ್ಬೋರ್ನ್

ನಲ್ಲಿ ಟೆಸ್ಟ್ ಸರಣಿ ಆಡುತ್ತಿದ್ದು, ಈ ಸರಣಿಯ

ಎರಡನೇ ಪಂದ್ಯಕ್ಕೂ ಮುನ್ನ ಭಾರತ ಎ ತಂಡವನ್ನು

ಕೂಡಿಕೊಳ್ಳುವಂತೆ ಕೆಎಲ್ ರಾಹುಲ್ ಹಾಗೂ ವಿಕೆಟ್

ಕೀಪರ್ ಬ್ಯಾಟರ್ ಧ್ರುವ ಜುರೇಲ್ ಗೆ ಬಿಸಿಬಿ

ಸೂಚಿಸಿದ ಎಂದು ತಿಳಿದು ಬಂದಿದೆ. ಹೀಗಾಗಿ

ಕೆಎಲ್ ರಾಹುಲ್ ಹಾಗೂ ಧ್ರುವ ಜುರೇಲ್ ಟೀಮ್

ಇಂಡಿಯಾ ತೆರಳುವ ಮುನ್ನವೇ ಆಸ್ಟ್ರೇಲಿಯಾದತ್ತ



ಶುರುವಾಗಲಿದೆ. ಈ ಸರಣಿಗೂ ಮುನ್ನ ಕೆಎಲ್ ರಾಹುಲ್ ಅವರಿಗೆ ಆಸ್ಟ್ರೇಲಿಯಾ ಎ ವಿರುದ್ಧ ಪಂದ್ಯವಾಡುವಂತೆ ತಿಳಿಸಲಾಗಿದೆ. ಹಾಗೆಯೇ ವಿಕೆಟ್ ಕೀಪರ್ ಬ್ಯಾಟರ್ ಧ್ರುವ ಜುರೇಲ್ ಗೂ ಭಾರತ ಎ ತಂಡವನ್ನು ಕೂಡಿಕೊಳ್ಳುವಂತೆ ಸೂಚಿಸಲಾಗಿದೆ. ಈ ಇಬ್ಬರೂ ಅಟಗಾರರು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಭಾಗವಾಗಿದ್ದರು.

ಇದಾಗ್ಯೂ ಕೆಎಲ್ ರಾಹುಲ್ ಮೊದಲ

ಟೆಸ್ಟ್ ಪಂದ್ಯದಲ್ಲಿ ಮಾತ್ರ ಕಾಣಿಸಿಕೊಂಡಿದ್ದರು.

ಇನ್ನು ರಿಷಭ್ ಪಂತ್ ಮೋಹಾಲಿ ನೋವಿಗೆ

ಒಳಗಾದಾಗ ಧ್ರುವ ಜುರೇಲ್ ವಿಕೆಟ್ ಕೀಪಿಂಗ್ ಮಾಡಿದ್ದರು. ಇದೀಗ ಇಬ್ಬರನ್ನು ಭಾರತ ಎ ತಂಡಕ್ಕೆ ಸೇರ್ಪಡೆಗೊಳಿಸಲು ಬಿಸಿಬಿ ನಿರ್ಧರಿಸಿದೆ.

ಭಾರತ ಎ ಮತ್ತು ಆಸ್ಟ್ರೇಲಿಯಾ ಎ ತಂಡಗಳ ನಡುವಣ 4 ದಿನಗಳ ಟೆಸ್ಟ್ ಪಂದ್ಯವು ನವೆಂಬರ್ 7 ರಿಂದ ಶುರುವಾಗಲಿದೆ. ಹೀಗಾಗಿ ಕೆಎಲ್ ರಾಹುಲ್ ಮತ್ತು ಧ್ರುವ ಜುರೇಲ್ ಮಂಗಳವಾರ ಬೆಳಿಗ್ಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುವ ಸಾಧ್ಯತೆಯಿದೆ. ಇದರಿಂದ ಅವರು ನಡೆಯುವ ಸಮಯಕ್ಕೆ ಅಲ್ಲಿಗೆ ತಲುಪಬಹುದು. ಇನ್ನು ಭಾರತ ಎ ತಂಡದ ಪರ ಕಣಕ್ಕಿಳಿದು ಕೆಎಲ್ ರಾಹುಲ್ ವಿಫಲರಾದರೆ ಟೆಸ್ಟ್ ತಂಡದಿಂದ ಹೊರಬೀಳಲಿದ್ದಾರೂ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಆತ್ಮ ಭಾರತ ಎ ತಂಡದ ಆಟಗಾರರು ಆಸೀಸ್ ಷಿಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಮೊದಲೇ ಕೆಎಲ್ ರಾಹುಲ್ ಅವರಿಗೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಕಾಣಿಸಿಕೊಂಡಿದ್ದರು.

ಮುಸ್ಲಿಮರ ಒಲೈಕೆಗಾಗಿ ಜಮೀನು ಕಬಳಿಕೆ

ರಾಮನಗರ: ಈಗ ನಡೆಯುತ್ತಿರುವ ಉಪಚುನಾವಣೆ ವ್ಯಕ್ತಿಗಳ ನಡುವೆ ನಡೆಯುತ್ತಿರುವ ಚುನಾವಣೆಯಲ್ಲ. ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ನಡೆಯುತ್ತಿರುವ ಚುನಾವಣೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ಚುನಾವಣಾ ಪ್ರಚಾರದಲ್ಲಿ ಅವರು ಮಾತನಾಡಿದರು. ಈ ವೇಳೆ ಚನ್ನಪಟ್ಟಣದಲ್ಲಿ ವ್ಯಕ್ತಿ ಹೆಸರಲ್ಲಿ ಚುನಾವಣೆ ನಡೆಯುತ್ತಿಲ್ಲ. ಇದು ಎನ್‌ಡಿಎ ಹಾಗೂ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ನಡೆಯುತ್ತಿರುವ ಚುನಾವಣೆ. ಎನ್‌ಡಿಎ ಅಧ್ಯಕ್ಷಿಣಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಜನರ ಅನುಕಂಪವಿದೆ. ಅವರು ಈ ಹಿಂದೆ ಸೋಲಿದ್ದರು. ಹಾಗೆಯೇ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳನ್ನು ಜನರು ಗುರುತಿಸಲಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಲೂಟಿ ಮಾಡುತ್ತಲೇ ಇದೆ. ಅಲ್ಲದೇ ವಾಲ್ಮೀಕಿ ಮುಸ್ಲಿಮರ ಬೋರ್ಡ್ ಆಗಿ ಬದಲಾಗಿದೆ.



ಹೊಡೆಯಲಾಗಿದೆ ಎಂದು ದೂರಿದ್ದಾರೆ. ಗ್ಯಾರಂಟಿಗಳಿಂದಾಗಿ ಮುಸ್ಲಿಮ್ ಎತ್ತಿ ಹಾಕಲು ಕೂಡ ಹಣವಿಲ್ಲ ಎಂದು ಕಾಂಗ್ರೆಸ್ ನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 16 ತಿಂಗಳಿಂದ ರೈತರಿಗೆ ಹಾಲಿನ ಲೂಟಿ ಮಾಡುತ್ತಲೇ ಇದೆ. ಅಲ್ಲದೇ ವಾಲ್ಮೀಕಿ ಮುಸ್ಲಿಮರ ಬೋರ್ಡ್ ಆಗಿ ಬದಲಾಗಿದೆ.

ದೇವಸ್ಥಾನ, ಸ್ವತಃ, ಶಾಲೆ, ರೈತರ ಭೂಮಿ ಎಂದು ನೋಡದೆ ಎಲ್ಲ ಜಮೀನುಗಳನ್ನು ಕಬಳಿಸಲಾಗುತ್ತಿದೆ. ಸಚಿವ ಜಮೀರ್ ಅಹ್ಮದ್ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಜಮೀನು ಬರೆಸಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಐತಿವಕುಮಾರ್ ಹೇಳಿದ್ದಾರೆ.

ನಾನು ಕೋಲಾರ, ಶ್ರೀರಂಗಪಟ್ಟಣಕ್ಕೂ ಹೋಗಿ ಪ್ರತಿಭಟನೆ ಮಾಡುತ್ತೇನೆ. ಶಾಲೆ, ದೇವಸ್ಥಾನಗಳ ಜಮೀನಿನ ಪಹಣಿಯಲ್ಲಿ ಸರ್ಕಾರದ ಚಾಗವೆಂದು ನಮೂದಿಸುವವರಿಗೆ ಹಾಗೂ ರೈತರ ಜಾಗವನ್ನು ರೈತರಿಗೆ ನೀಡುವವರಿಗೆ ಪ್ರತಿಭಟಿಸುತ್ತೇವೆ. ಮುಸ್ಲಿಮರು ನಮಗೆ ಮತ ಹಾಕಬೇಕೆಂದು ಕಾಂಗ್ರೆಸ್ ಈ ರೀತಿ ಮಾಡುತ್ತಿದೆ. ಮುಸ್ಲಿಮರ ಒಲೈಕೆ ಮಾಡಲು ಕಾಂಗ್ರೆಸ್ ಈ ತಂತ್ರ ಮಾಡಿದೆ. ದೇಶ ಉಳಿಸಿ, ರೈತರನ್ನು ಉಳಿಸಿ ಎಂದು ಬಿಜೆಪಿ ಹೋರಾಟ ಮಾಡುತ್ತಿದೆ. ಚನ್ನಪಟ್ಟಣದ ಜನರು ಎನ್‌ಡಿಎ ಬೆಂಬಲಿಸಿ, ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸಬೇಕು ಎಂದು ಹೇಳಿದ್ದಾರೆ.